

Date: July 19, 2022

To,

The Deputy Manager

Department of Corporate Services,

**BSE** Limited

Floor 25, P.J Towers,

Dalal Street, Mumbai – 400 001

Scrip Code: 532784

The Manager

National Stock Exchange of India Limited Exchange Plaza, Plot No. C/1, G Block,

Bandra Kurla Complex, Bandra East,

Mumbai - 400 051

Scrip Code: SOBHA

Dear Sir / Madam,

Sub: Submission of Newspaper Advertisement pursuant to Regulation 47 of the Securities and Exchange Board of India (Listing Obligations and Disclosure Requirements) Regulations, 2015 (Listing Regulations).

Please find attached the copy of Newspaper Advertisement published by the Company on July 19, 2022 in 'Business Line', English Newspaper and 'Prajavani', Kannada Newspaper, with respect to Notice of Annual General Meeting, E-Voting Information and Book Closure.

Kindly take the aforesaid information on record in compliance of SEBI (Listing Obligations and Disclosure Requirements), Regulations 2015.

Thanking you.

Yours sincerely,

FOR SOBHA LIMITED

VIGHNESHWAR G BHAT

COMPANY SECRETARY AND COMPLIANCE OFFICER

TUESDAY • JULY 19 • 2022

# FinMin expects falling rupee to make exports competitive

Ministry says other currencies have declined more, giving the Indian unit the edge

# OUR BURFAU

The US dollar has strengthened by over 25 per cent against the rupee in the last eight years, data

provided by the Finance Ministry in the Lok Sabha reveals. Meanwhile, the Ministry said depreciation of the rupee is expected to boost export competitiveness, though imports would also get

According to data sourced from the Reserve Bank of India, the exchange rate of the INR against USD was 63.33 on December 31, 2014, which touched 79.41 on July 11, 2022. During the current calendar year till date, USD has strengthened by about 7 per

# **Global factors**

The data is part of a written answer given by Finance Minister INR/USD exchange rate 
 Dec 31
 Jul 11

 2014
 2015
 2016
 2017
 2018
 2019
 2020
 2021
 2022

Nirmala Sitharaman on Monday. Giving reasons for the fall in rupee, she said: "Global factors such as the Russia-Ukraine conflict, soaring crude oil prices and tightening of global financial conditions are the major reasons for the weakening of the INR against the USD. Currencies such as the British pound, the Japanese yen and the euro have weakened more than the Indian rupee against the US dollar and, therefore, the Indian rupee has strengthened against these currencies in 2022."

The Indian stock markets have seen a strong outflow of foreign portfolio investment and it is one of the major reasons for the

weakening of the rupee. In the current fiscal (from April 1 till date), FPIs have withdrawn around \$14 billion, due mainly to rising interest rates in the US.

Sitharaman said the nominal exchange rate is only one of the factors that impacts an economy. "The depreciation of a currency is likely to enhance export competitiveness which, in turn, impacts the economy positively. The depreciation also impacts imports, by making them more costly," she said, while adding that the RBI regularly monitors the foreign exchange market and intervenes in situations of

excess volatility. She also listed measures to

# 'No GST on packages of food items weighing more than 25 kg/l'

However, multiple retail packs breaching 25 kg/l threshold will be taxed, clarifies CBIC

### SHISHIR SINHA

check the slide of the rupee. In re-

cent months, the RBI has raised

interest rates to increase the at-

tractiveness of holding Indian

rupees for residents and non-res-

idents. For this, the RBI exempted

Incremental Foreign Currency

Non-Resident (Bank) [FCNR(B)]

and Non-Resident (External) Ru-

pee (NRE) deposits from the

maintenance of CRR and SLR up

to November 4, 2022. Also, fresh

FCNR(B) and NRE deposits have

been exempt from the extant

regulation on interest rates, to al-

low banks to provide higher in-

terest rates till October 31, 2022,

as compared to domestic rupee

term deposits, with a view to at-

tract foreign currency deposits.

rowing limit (under automatic

route) has been raised to \$1.5 bil-

lion and the all-in-cost ceiling by

100 bps in select cases up to

December 31, 2022. Further,

banks in the Authorised Dealer

Category-I have been allowed to

utilise overseas foreign currency

borrowing for lending in foreign

currency to entities for a wider

set of end-use purposes, subject

to the negative list set out for ex-

ternal commercial borrowings.

The external commercial bor-

The Central Board of Indirect Taxes & Custom (CBIC) has clarified that a single packet of cereals, pulses, rice, flour etc. weighing more than 25 kg or 25 litres will not attract Goods & Services Tax (GST). However, multiple retail packs totalling 25 kg or more will attract GST.

Meanwhile, government sources said that recommendation to levy GST on pre-packaged was made by the GST Council based on the suggestion of Group of Ministers. "It is not a decision by the Central government," a source said. He added that both the GST Council and the GoM have representation from Oppositionruled States also. He pointed out that many foodgrains used to attract VAT in pre-GST days.

"It is clarified that a single package of these items [cereals, pulses, flour etc.] contain-

ing a quantity of more than 25 kg/25 litre would not fall in the category of pre-packaged and labelled commodity for the purposes of GST and would therefore not attract GST," CBIC said in a set of Frequently Asked Questions (FAQ), re-

leased on Sunday. However, if several packages intended for retail sale to ultimate consumer, say 10 packages of 10 kg each, are sold in a larger pack, then GST would apply to such supply. "Such package may be sold by a manufacturer through distributor. These individual packs of 10 kg each are meant for eventual sale to the retail consumer," the FAQ said.

However, a package of say rice containing 50 kg (in one individual package) would not be considered a pre-packaged and labelled commodity for the purposes of GST levy, even if rule 24 of Legal Metrology Commodities) Rules, 2011, mandates certain declarations to be made on such a wholesale package.

Based on the GST Council re-

## Definition

commendation, the government notified imposition of GST on 'pre-packaged, pre-labelled' items with effect from Monday. This enables "imposition of GST on specified goods when bearing a registered brand or brand in respect of which an actionable claim or enforceable right in a court of law is available to imposition of GST on such goods when 'pre-packaged and labelled'." Such a change covered items such as curd, lassi, butter milk, rice, wheat, wheat flour beside number of dairy and foodgrains. The definition of 'prepackaged and labelled' in the Legal Metrology Act, 2009 has been used for this new provision.

The government has also clarified that supply to hotels, canteens etc. will not attract GST. Also, loose sale from a packet of 25 kg will not attract

# Traders plan nationwide protest against tax hikes

### REUTERS New Delhi, July 18

Indian traders and shopkeepers will hold a nationwide protest next week against a hike in taxes on a range of products and services, including food grains and household items, that went into effect on Monday, a top official of a leading traders' group

"The 5 per cent tax on a range of food products which remained tax free so far and hike in rates on other household items has increased the inflation burden on the public and traders," said Pravin Khandelwal, president of the Confederation of All India Traders, which represents more than 10 million small shopkeepers and wholesalers.

He said the group's members would launch a nationwide series of protest meetings on July 26, starting in Bhopal.

A tax increase was approved last month to 18 per cent from 12 per cent for certain goods and services, including kitchenware.

CIN: L45201KA1995PLC018475

Ph: +91-80-49320000, Fax: +91-80-49320444

Regd. Office: 'SOBHA', Sarjapur - Marathahalli Outer Ring Road (ORR), Devarabisanahalli, Bellandur Post, Bangalore - 560 103.

email: investors@sobha.com | website: www.sobha.com

SORHA LIMITED

# War effect: Pharma exports to Russia down 24% in April–May

Russia is the fourth largest market for Indian companies

## **G NAGA SRIDHAR**

Hyderabad, July 18 Indian pharma exports to Russia have dropped 24 per cent due to the raging Ukraine war.

In April-May, exports dipped to \$68 million from \$89 million in the same period last year, according to data from the Pharmaceutical Export Promotion Council (Pharmexcil), an arm of the Ministry of Commerce.

"The geopolitical situation marked by the continuing war, and payment issues have led to a decrease in exports but we believe this is a temporary issue," R Uday Bhaskar, Director-General, Pharmexcil, BusinessLine.

Russia has been a significant market for Indian drugmakers with diverse exports including drugs and formulations, bulk drugs, intermediates, biologics, vaccines, Ayush, herbals and surgicals. The total exports to Russia from India increased 1.21

**Revision follows** 

amendments to

Schedule III of

Companies Act

The CA Institute has come

out with a revised guidance

note for the Companies Aud-

itors Report Order (CARO)

2020, which placed more

onus on statutory auditors

regarding fulfilling their

The members of the Insti-

tute of Chartered Account-

ants of India (ICAI) are now

required to go with the re-

vised guidance note while is-

suing their report on CARO

for the financial statements

of companies under the

CARO 2020 is the over-

hauled auditor's report to ac-

company companies' bal-

ance sheets for the financial

year commencing on or after

Under the Companies Act

2013, there has been three

Companies Act 2013.

April 1, 2021 (FY 21-22).

Three versions

KR SRIVATS

New Delhi, July 18

professional

responsibilities.



Pharma exports to Russia during April-May 2022 were pegged at \$68 million against \$89 million the same period last year

per cent in 2021-22 at \$597 million compared with \$590 million in 2020-21.

Q1 results may be affected

According to the director of a Hyderabad-based listed pharma company, the first quarter performance of major presence in the Russian market would have some 'adverse' impact in

view of the Russia situation. "Contrary to initial expectations, the war has been prolonging with no end in sight. The first half of the

CA Institute revises guidance

current fiscal will surely witness some kind of impact,' he added.

# **Russian share**

Russian market accounts for about 60 per cent of total exports to CIS countries, which accounted for 4.6 percent of pharma companies with a India's total pharma exports of \$24.6 billion in financial year 2021-22.

It's the fourth largest export market for India, accounting for significant revenues for some Indian drug majors including Dr Reddy's Laboratories.

# NOTICE OF 27<sup>TH</sup> ANNUAL GENERAL MEETING, E-VOTING INFORMATION AND RECORD DATE/BOOK CLOSURE

NOTICE is hereby given that the 27th Annual General Meeting (AGM) of the members of the Company will be held on Wednesday, the 10th day of August, 2022 at 3.00 p.m. (IST) through Video Conferencing (VC) facility / Other Audio-Visual Means (OVAM), to transact the business as set out in the Notice of AGM. In accordance with the General Circular 2/2022, dated May 05, 2022 and other relevant Circulars issued by the Ministry of Corporate Affairs and Circular No. SEBI/HO/CFD/CMD2/CIR/P/2022/62 dated May 13, 2022 and other relevant Circulars issued by Securities and Exchange Board of India (hereinafter collectively referred to as "the Circulars"), the Annual Report 2021-22, containing the Notice of Annual General Meeting is being despatched through electronic mode by M/s. Link Intime India Private Limited on 18th July, 2022 to those Members whose e-mail addresses are registered with the Company or Registrar & Transfer Agent and Depositories.

The Annual Report 2021-22 of the Company, inter alia, containing the Notice setting out the ordinary business and special business proposed to be transacted at the meeting and the Explanatory Statement of the 27th AGM is available on the website of the Company at www.sobha.com and on the websites of the Stock Exchanges viz. www.bseindia.com and www.nseindia.com A copy of the same is also available on the website of Link Intime India Private Limited i.e. https://instavote.linkintime.co.in

The Members are requested to refer the AGM Notice, for instructions for attending the AGM through VC / OAVM.

In compliance with Section 108 of the Companies Act. 2013 ('the Act') read with Rule 20 of the Companies (Management and Administration) Rules, 2014, as amended from time to time, the Secretarial Standard on General Meetings ('SS-2') issued by the Institute of Company Secretaries of India and Regulation 44 of the SEBI (Listing Obligations and Disclosure Requirements) Regulations, 2015, the Company is providing to its Members the facility of remote e-Voting before as well as during the AGM in respect of the business to be transacted at the AGM and for this purpose, the Company has appointed Link Intime India Private Limited (Link Intime) for facilitating voting through electronic means.

The detailed instructions for remote e-Voting are given in the Notice of the AGM. Members are requested to note the following:

a. The remote e-Voting facility shall commence on Sunday, August 7, 2022, at 9.00 a.m. (IST) and ends on Tuesday, August 9, 2022 at 5.00 p.m. (IST). The e-Voting Module shall be disabled by Link Intime for voting thereafter. Once the vote on a resolution is cast by a members, it cannot be changed

b. Those members, who will be present in the AGM through VC / OAVM facility and have not cast their vote on the resolutions through remote e-voting and are otherwise not barred from doing so, shall be eligible to vote through e-Voting system during the AGM.

c. A person whose name is recorded in the Register of Members / Register of Beneficial Owners as on the Cut-off Date i.e. Wednesday, August 03, 2022 only shall be entitled to avail the facility of remote e-Voting / e-Voting at the AGM.

d. The members who have caste their vote(s) by remote e-Voting may also attend the AGM but shall not be entitled to caste their vote(s) again in the AGM.

e. Any person who acquires shares of the Company and becomes a Member of the Company after the dispatch of the Notice and holds shares as on the Cut-off Date, may obtain the login-id and password for remote e-Voting by sending a request at instameet@linkintime.co.in / enotices@linkintime.co.in or may contact on toll free number 022-49186000 / 022-49186175, as provided by Link Intime. A person who is not a Member as on the Cut-off Date should treat the Notice of the AGM for information purposes only

# Procedure for registration of e-mail address and bank details by shareholders:

a. For Temporary Registration for Demat shareholders: The Members of the Company holding Equity Shares of the Company in Demat Form and who have not registered their e-mail addresses may temporarily get their e-mail addresses registered with Link Intime India Private Limited by clicking the link: https://linkintime.co.in/emailreg/email\_register.html in their web site www.linkintime.co.in at the Investor Services tab by choosing the E-mail Registration heading and follow the registration process as guided therein. The members are requested to provide details such as Name, DPID, Client ID/ PAN, mobile number and e-mail id. In case of any query, a member may send an e-mail to RTA at rnt.helpdesk@linkintime.co.in On submission of the shareholders details, an OTP will be received by the shareholder which needs to be entered in the link for verification.

b. For Permanent Registration for Demat shareholders: Members holding shares in demat form are requested to update the same with their Depository Participant by following the procedure prescribed by the Depository Participants.

c. Registration of email id for shareholders holding physical shares: The Members of the Company holding Equity Shares of the Company in physical Form and who have not registered their e-mail addresses may get their e-mail addresses registered with M/s. Link Intime India Pvt Ltd, by clicking the link: https://linkintime.co.in/emailreg/email\_register.html in their web site www.linkintime.co.in at the Investor Services tab by choosing the E-mail / Bank Registration heading and follow the registration process as guided therein. The members are requested to provide details such as Name, Folio Number, Certificate number, PAN, mobile number and e-mail id and also upload the image of share certificate in PDF or JPEG format (up to 1 MB). In case of any query, member may send an e-mail to RTA at rnt.helpdesk@linkintime.co.in

d. Registration of Bank Details for physical shareholders: The Members of the Company holding Equity Shares of the Company in physical Form and who have not registered their bank details can get the same registered with Link Intime India Pvt. Ltd., by clicking the link: https://linkintime.co.in/emailreg/ email\_register.html in their web site www.linkintime.co.in at the Investor Services tab by choosing the E-mail / Bank Registration heading and follow the registration process as guided therein. The members are requested to provide details such as Name, Folio Number, Certificate number, PAN, e-mail id along with the copy of the cheque leaf with the first named shareholders name imprinted at the face of the cheque leaf containing bank name and branch, type of account, bank account number, MICR details and IFSC code in PDF or JPEG format. In case of any query, a member may send an e-mail to RTA at rnt.helpdesk@linkintime.co.in On submission of the shareholders details an OTP will be received by the shareholder which needs to be entered in the link for verification.

The Members who require technical assistance before / during the Meeting to access and participate in the AGM may refer the Frequently Asked Questions ('FAQs') and InstaVote e-Voting manual available at https://instavote.linkintime.co.in under Help section or send an email to enotices@linkintime. co.in or contact on: - Tel: 022 -4918 6000/6175.

The Record date for the purpose of determining entitlement of shareholders for the final dividend for the F. Y. 2021-22 is Friday, July 29, 2022 and the Register of Members and the Share Transfer Books of the Company will remain closed on Saturday, July 30, 2022. The final dividend of Rs.3.00 per equity share of Rs.10/- recommended by the Board of Directors, if approved by the members of the Company at the AGM, will be deposited in a separate bank account within 5 days from the date of AGM and will be paid to the shareholders as per the provisions of the Companies Act, 2013. In case the Company is unable to pay the dividend to any Member in their bank accounts through electronic or any other means, due to non-registration of bank account details by the Members, the Company shall dispatch the dividend warrant / cheque to such Members through postal services/courier services.

# Option to seek speakers' registration:

Place: Bangalore

Members who would like to express their views or ask questions during the AGM may register themselves as a speaker by sending their request from their registered email address mentioning their name, DP ID and Client ID/folio number, PAN, mobile number at investors@sobha.com from August 5, 2022 (9:00 a.m. IST) to August 7, 2022 (5:00 p.m. IST). Those Members who have registered themselves as a speaker will only be allowed to express their views/ask questions during the AGM. The Company reserves the right to restrict the number of speakers depending on the availability of

In case of any queries or grievances, please write to rnt.helpdesk@linkintime.co.in/ investors@sobha.com or contact to Tel: 022 -4918 6270.

Date: 18th July, 2022

**Company Secretary & Compliance Officer** 

For Sobha Limited

Vighneshwar G Bhat

versions of CARO — which specifies the format of the auditor report on company financial statements - in 2015, 2016 and 2020. The latest ICAI move to revise the



note (initially issued in 2020) comes primarily in the wake of the government's amendments made to Schedule III to the Companies Act, 2013 in March 2021.

Schedule III, as amended, requires various disclosures to be made by companies in their financial statements. Some of these disclosure requirements mirror the requirements in CARO 2020, such as title deeds of immovable properties, revaluation of property, plant and equipment and intangible assets, proceedings for holding benami property, borrowings from banks or financial institutions on the basis of security of current assets, granting loans/advances which are either repayable on demand or without specifying any terms or period of repayment, undisclosed income

The other new elements of Schedule III included borrowings not used for the specific purpose for which bor-

under the Income Tax Act,

1961 and company declared

as wilful defaulter.

rowings were obtained, disclosure of certain ratios and details of corporate social responsibilities activities, etc. "These requirements have

been incorporated in Schedule III after the issuance of earlier guidance note on CARO.In light of aforesaid amendments, specific guidance has been included for the auditors in the CARO revised Guidance Note. Auditors should consider these additional discsloures in Schedule III to the Companies Act, 2013 while issuing their report on CARO", Sanjeev Kumar, Chairman, Auditing and Assurance Standards Board (AASB) of ICAI, told *BusinessLine* here.

Put simply, the Ministry of Corporate Affairs had in 2020 issued a new CARO version that required an auditor to report a pre-identified list of areas and events. While the earlier version (in 2016) had 16 clauses, the new one issued in 2020 had 21 clauses.

Unlike CARO 2016, which required reporting on all fixed assets, the new requirements focus on property, plants, equipment and intangible assets. Reporting of proceedings under the Benami Transactions (Prohibition) Act, 1988 was also included.

ಇದೇ



**ಮಂಗಳವಾರದ** ಉಷ್ಣಾಂಶ

ಹವಾಮಾನ ಮುನ್ನೂಚನೆ ಮೋಡ ಕವಿದ ವಾತಾವರಣ. ಅಲಲಿ ಲಘು ಮಳೆ ಸಾಧ್ಯತೆ.

ಬುಧವಾರ





ಮಂಗಳವಾರ 🏻 ಜುಲೈ 19, 2022

🏶 ಸೂರ್ಯೋದಯ: 6:02 ಸೂರ್ಯಾಸ್ತ : 6:50 🍆 ಚಂದ್ರೋದಯ: ರಾ. 10:54 ಚಂದ್ರಾಸ್ತ: ಬೆ. 10:23

44 ಸಂ. 05.08.2022

04 ಸಂ. **29.07.202**2

ನೋಂದಾಯಿತ ಕಛೇರಿ: 'ಶೋಭ,' ಸರ್ಜಾಮರ-ಮಾರತಹಳ್ಳಿ ಹೊರವರ್ತುಲ ರಸ್ಕೆ

ಇ–ಮೇಲ್: investors@sobha.com ವೆಬ್ಸೈಟ್: www.sobha.com

ದೇವರಬೀಸನಹಳ್ಳಿ, ಬೆಳ್ಳಂದೂರ ಅಂಚೆ, ಬೆಂಗಳೂರು-560 103

ಫೋನ್: +91-80-49320000 ಫ್ಲಾರ್ಕ್: +91-80-49320444

ಸೋಮವಾರದ ಹವಾಮಾನ : ಗರಿಷ್ಠ 26° ಕನಿಷ್ಠ 20°

ಪಜಾಹಿವಾಣಿ

# AstraZeneca **2**

ಆಸ್ವಾಚ್ಗೆನೆಕ ಫಾರ್ಮಾ ಇಂಡಿಯಾ ಲಿಮಿಟೆಡ್ (CIN: L24231KA1979PLC003563) ರಿಜಿಸ್ವರ್ಡ್ ಆಫೀಸ್: ಬ್ಲಾಕ್ ಎನ್1, 12ನೇ ಮಹಡಿ, ಮಾನ್ಯತಾ ಎಂಬಸಿ ಬಿಸಿನೆಸ್ ಪಾರ್ಕ್, ರಾಚೇನಹಳ್ಳಿ, ಔಟರ್ ರಿಂಗ್ ರೋಡ್, ಬೆಂಗಳೂರು – 560 045 ಈಮೇಲ್: comp.secy@astrazeneca.com, ವೆಬ್: www.astrazene ದೂ.: +91 80 6774 8000, ಫ್ಯಾಕ್ಸ್: 080 6774 8857

### ಷೇರು ಪ್ರಮಾಣಪತ್ರಗಳು ಕಳೆದಿರುವ ಬಗ್ಗೆ ಸೂಚನೆ

ಈ ಕೆಳಗೆ ತಿಳಿಸಿರುವ ಕಂಪನಿಯ ಷೇರು ಪಮಾಣಪತವು ಕಳೆದಿವೆ ಎಂದು ಷೇರುದಾರರು ವರದಿ ಷೇರುದಾರರು ಕಂಪನಿಯನ್ನು ಕೋರಿದ್ದಾರೆ ಎಂದು ಈ ಮೂಲಕ ಸೂಚನೆಯನ್ನು ನೀಡುತ್ತಿದ್ದೇವೆ.

ಖಾತೆಪುಟ ಸಂಖ್ಯೆ	ಷೇರುಗಳ ಸಂಖ್ಯೆ (ಮುಖ ಬೆಲೆ ರೂ.2)	್ದ ಕಳೆದು ಹೋಗಿರುವ ಷೇರು ಪ್ರಮಾಣಪತ್ರಗಳ ವಿವರಗಳು			
		ಷೇರುಗಳ ಸಂಖ್ಯೆ	ವಿಶಿಷ್ಟ ಸಂಖ್ಯೆಗಳು	ಷೇರುದಾರರ ಹೆಸರು	
R000974	750	120	13452691 ಇಂದ 13453440 ವರೆಗೆ	ರಮೇಶ್ ಚಂದ್ರ ಸಿನ್ಹಾಲ್ (ಮೃತ)	

ಒಂದು ವೇಳೆ ಸಾರ್ವಜನಿಕರಿಂದ ಯಾವುದೇ ಆಕ್ಷೇಪಣೆಯು ಈ ಪ್ರಕಟಣೆಯ ದಿನದಿಂದ ಹದಿನೈದು ದಿನಗಳ ಒಳಗಾಗಿ ಸ್ವೀಕರಿಸದಿದ್ದಲ್ಲಿ, ಕಂಪನಿಯು ಅಗತ್ಯವಿರುವ ಶಾಸನಬದ್ಧ ಪ್ರಕ್ರಿಯೆಯ ಪ್ರಕಾರ ಹಕ್ಕುದಾರರ ಮನವಿಯೊಂದಿಗೆ ಮುಂದುವರಿಯುತ್ತದೆ. ಆಸ್ವಾಜೆನೆಕ ಫಾರ್ಮಾ ಇಂಡಿಯಾ ಲಿಮಿಟೆಡ್ ಪರವಾ

ಸ್ಥಳ: ಬೆಂಗಳೂರು ದಿನಾಂಕ: ಜುಲೈ 18, 2022 ಪ್ರತಾಪ್ ರುದ್ರ

### 20, 2100ದು ಬೆಂಗಳೂರು: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ವಿವಿಧೆದೆ ಆಗ್ರಹಿಸಿ ದೇವನಹಳ್ಳಿ ತಾಲ್ಲೂಕು ಜಿಲ್ಲಾಧಿಕಾರಿ ಕಚೇರಿ 2200ದು ಆವರಣದಲ್ಲಿ ಇದೇ 22ರಂದು ಪ್ರತಿಭಟನೆ ಹಮ್ಮಿಕೊಳ್ಳಲಾ-ವಿದ್ಯುತ್ ವ್ಯತ್ಯಯ

Ċ	તું. ઉ	ನೆ ಗಿದೆ ಎಂದು ಕರ್ನಾಟಕ ರಕ್ಷಣಾ ವೇದಿ ರಾಜ್ಯ ಘಟಕದ ಅಧ್ಯಕ್ಷ ನಿಂಗರಾಜುಗೌಡ	⇔ .	
(	<b>a</b>	ನೈಋತ್ಯ ರೈಲ್ವೆ		Azadi Ka
ಒದ	ರತದ ರಾಷ್ಟ್ರಪತಿಂ ಗಗಿಸಲು ಇ–ಟೆಂಡ	ರಂಡರು ಸೂಚನೆ ಸಂ.: 09/2022, ದಿನಾಂಕ: 13.0 ಋವರ ಪರವಾಗಿ, ಕೆಳಗೆ ಸಹಿಮಾಡಿದವರು ಆರ್ಇಪಿಎಸ್ ಮು ರನ್ನು ಆಹ್ವಾನಿಸಲಾಗಿದೆ. ಟೆಂಡರು ಮುಕ್ತಾ	ಾಲಕ ಕೆಳಗಿನ	
ಕ್ರಸಂ.	ಟೆಂಡರು ಸಂ.	ಸಂಕ್ಷಿಪ್ತವಾದ ವಿವರಗಳು	ಪರಿಮಾಣ	ಟೆಂಡರು ದಿನಾಂಕ
1	18221123	ಇಎಂಡಿ ಭಾಗ ಸಂ. 9325207ಗೆ ಬೇಕಾದ ಕಾಂಟಾಕ್ಷರ್ ಎಸ್ಟ್	62 ಸಂ.	01.08.2022
2	ఎలో3225495	ಬ್ರೇಕ್ ಸಿಸ್ಪಂಗೆ ಬದಲಾಯಿಸಲೇಬೇಕಾದ ಕಿಟ್ ಸೆಟ್ಗಳು	28.07.2022	
3	33221258	ಸಿಬಿಸಿ ಕಪ್ಲರ್ ಬಾಡಿ ಅಸೆಂಬ್ಲಗೆ ಗೇಕಾದ ನಕಲ್ಗಳು	04.08.2022	
4	56225019 >	ಎಲೆಕ್ರಿಕಲ್ ಪಾಯಿಂಟ್ ಯಂತ್ರ ಪತ್ರೆಹಚ್ಚಲಾಗದ ಆಂತರಿಕ	44 70	05 09 2022

9	/9221018≎	ಬಡ್ಡಪ್ರಬಲ್ಲ			20000 50.	28.07.2022
10	18221229	ಇಎಂಡಿ ಬಿಡಿಭಾಗ	ಸಂ. 8298178ನ ಸ್ತಿ	ಚ್ ರೋಲರ್ಗಳು	1050 ಸಂ.	16.08.2022
11	56221092ಎ	ಪಿವಿಸಿ ಸಿಗ್ನಲಿಂಗ್	ಕೇಬಲ್		160 ಕಿಮೀ	04.08.2022
	ಹೆಚ್ಚಿನ ಮಾಹಿತಿಗಾಗಿ www.ireps.gov.in ಗೆ ಲಾಗ್ ಆನ್ ಆಗಿ					
PU	PUB/231/AAD/PRB/SWR/2022-23 ಪ್ರಧಾನ ಮುಖ್ಯ ಸಾಮಗ್ರಿ ವ್ಯವಸ್ಥಾಪಕರು, ಹುಬ್ಬಳ್ಳಿ				ಕರು, ಹುಬ್ಬಳ್ಳಿ	
<b>f</b>	S.W.Railway	rs	SWRRLY	<ul><li>southwestern</li></ul>	railway 📵	SWRRLY

ಲಾಕ್ ನೊಂದಿಗೆ ರಿಲೇ ನಾನ್ ಎಸಿಐ ಪ್ಲಗ್–ಇನ್ ಟೈಪ್ ಸ್ಟೈಲ್ ಕ್ಯೂಎನ್! ಡಿಸಿ

ಮಾದರಿಯ ರಿಲೇ

6 67215001ಎ ಸಿಸರ್ ಲಿಫ್ಸ್ಗಳು

27ನೇ ವಾರ್ಷಿಕ ಮಹಾಸಭೆ, ಇ-ವೋಟಿಂಗ್ ಮಾಹಿತಿ ಮತ್ತು ಬುಕ್ ಕ್ಲೋಸರ್ ಪ್ರಕಟಣೆ

ಈ ಪ್ರಕಟಣೆಯ ಮೂಲಕ ತಿಳಿಸುವುದು ಏನೆಂದರೆ, 10ನೇ ಆಗಸ್ಟ್ 2022 ಬುಧವಾರದಂದು ಮಧ್ಯಾಹ್ನ 03.00 ಗಂಟೆಗೆ (ಐಎಸ್ಟಿ) ವಿಡಿಯೋ ಕಾನ್ಫರೆನ್ನ್ (ವಿಸಿ) ಸೌಲಭ್ಯ/ ಇತರೆ ಆಡಿಯೋ ವಿಷುಯಲ್

(ಒವಿಎಎಂ) ಮುಖಾಂತರ ಕಂಪನಿಯ ಸದಸ್ಯರ 27ನೇ ವಾರ್ಷಿಕ ಮಹಾಸಭೆ (ಎಜಿಎಂ)ಯನ್ನು ಏರ್ಪಡಿಸಲಾಗಿದ್ದು ಸದರಿ ಸಭೆಯಲ್ಲಿ ಎಜಿಎಂ ಸೂಚನಾಪತ್ರದಲ್ಲಿ ಉಲ್ಲೇಖಿಸಲಾಗಿರುವ ವ್ಯಾವಹಾರಿಕ

ಆಗುಹೋಗುಗಳನ್ನು ಚರ್ಚಿಸಲಾಗುತ್ತದೆ. ಭಾರತ ಸರ್ಕಾರದ ಕಂಪನಿ ವ್ಯವಹಾರಗಳ ಸಚಿವಾಲಯವು ದಿನಾಂಕ ಮೇ 5, 2022ರಂದು ಹೊರಡಿಸಿದ ಸಾಮಾನ್ಯ ಸುತ್ತೋಲೆ ಸಂಖ್ಯೆ 2/2022 ಹಾಗೂ ದಿನಾಂಕ

13, ಮೇ 2022ರಂದು ಸೆಕ್ಕೂರಿಟೀಸ್ & ಎಕ್ಕ್ಚೇಂಜ್ ಬೋರ್ಡ್ ಆಫ್ ಇಂಡಿಯಾ ('ಸೆಬಿ') ಹೊರಡಿಸಿರುವ ಸುತ್ಕೋಲೆ ಸಂಖ್ಯೆ SEBI/HO/CFD/CMD2/CIR/P/2022/62 ಗಳ ಪ್ರಕಾರ, ಕಂಪನಿಯಲ್ಲಿ ಅಥವಾ ರಜಿಸ್ಟಾರ್ & ಟ್ರಾನ್ಸ್ಫ್ ಏಜೆಂಟ್ (ಆರ್ಟಿಎ) ಮತ್ತು ಡೆಪಾಸಿಟರೀಸ್ ಇವರಲ್ಲಿ ಇಮೇಲ್ ವಿಳಾಸಗಳನ್ನು ನೋಂದಾಯಿಸಿರುವ ಸದಸ್ಯರಿಗೆ, 18ನೇ ಜುಲೈ, 2022 ರಂದು ಲಿಂಕ್ ಇನ್ ಟೈಂ ಇಂಡಿಯಾ

ಪ್ರೈ. ಲಿ. (ಲಿಂಕ್ ಇನ್ ಟೈಂ) ಇವರಿಂದ ಎಲೆಕ್ಟಾನಿಕ್ ವಿಧಾನದಲ್ಲಿ ವಾರ್ಷಿಕ ಮಹಾಸಭೆಯ ಸೂಚನಾ ಪತ್ರವನ್ನು ಒಳಗೊಂಡಿರುವ ವಾರ್ಷಿಕ ವರದಿ 2021–22 ಅನ್ನು ರವಾನಿಸಲಾಗುತ್ತಿದೆ. ಮೇಲೆ ತಿಳಿಸಿರುವ

ಒಳಗೊಂಡಿರುವ ವಾರ್ಷಿಕ ವರದಿ 2021–22 ಕಂಪನಿಯ ವೆಬ್ಸೈಟ್, www.sobha.com ಹಾಗೂ ಸ್ಪಾಕ್ ಎಕ್ಸ್ ಚೇಂಜ್ ಗಳ ವೆಬ್ ಸೈಟ್ www.bseindia.com www.nseindia.com ಮತ್ತು

20 ರೊಂದಿಗೆ ಓದಿಕೊಂಡಂತೆ ಪ್ರದತ್ರವಾದ ನಿಯಮಗಳ ಮೇರೆಗೆ ಇನ್ಸ್ಟ್ಟ್ಯೂಟ್ ಆಫ್ ಕಂಪನಿ ಸೆಕ್ರೆಟರೀಸ್ ಆಫ್ ಇಂಡಿಯಾ ಇವರಿಂದ ಹೊರಡಿಸಲಾದ ಮಹಾಸಭೆಗಳು ಕುರಿತಾದ ಸೆಕ್ರೆಟರಿಯಲ್

ಸ್ಟ್ಯಾಂಡರ್ಡ್ ('ಎಸ್ಎಸ್–2') ಮತ್ತು ಸೆಬಿ (ಲಿಸ್ಪಿಂಗ್ ಆಬ್ಲಿಗೇಷನ್ಸ್ & ಡಿಸ್ಕ್ಲೋಸರ್ ರಿಕ್ಷೈರ್ಮೆಂಟ್ಸ್) ನಿಯಮಗಳು 2015ರ ನಿಯಮ 44ರ ಪ್ರಕಾರ ವಾರ್ಷಿಕ ಮಹಾಸಭೆಯಲ್ಲಿ ಚರ್ಚಿಸಲಾಗುವ ವ್ಯಾವಹಾರಿಕ

ಆಗುಹೋಗುಗಳಿಗೆ ಸಂಬಂಧಿಸಿದಂತೆ, ಎಜಿಎಂಗೆ ಮುಂಚಿತವಾಗಿ ಹಾಗೂ ಎಜಿಎಂ ಅವಧಿಯಲ್ಲಿ ಕಂಪನಿಯು ತನ್ನ ಸದಸ್ಕರಿಗೆ ರಿಮೋಟ್ ಇ–ವೋಟಿಂಗ್ ಸೌಲಭ್ಯವನ್ನು ಒದಗಿಸುತ್ತಲಿದೆ ಮತ್ತು ಸದರಿ

ಎ) ರಿಮೋಟ್ ಇ–ವೋಟಿಂಗ್ ಸೌಲಭ್ಯವು ರವಿವಾರ, ಆಗಸ್ಟ್ 7, 2022 ರಂದು ಬೆಳಿಗ್ಗೆ 9.00 ಗಂಟೆಗೆ (ಐಎಸ್ಟಿ) ಆರಂಭವಾಗುತ್ತದೆ ಮತ್ತು ಮಂಗಳವಾರ, ಆಗಸ್ಟ್ 9, 2022 ರಂದು ಸಂಜೆ 5 ಗಂಟೆಗೆ

(ಐಎಸ್ಟಿ) ಅಂತ್ಯಗೊಳ್ಳುತ್ತದೆ. ತದನಂತರ ಲಿಂಕ್ ಇನ್ ಟೈಂ ಇವರಿಂದ ಇ–ವೋಟಿಂಗ್ ಮಾಡ್ಯೂಲ್ನ್ನು ಸ್ಥಗಿತಗೊಳಿಸಲಾಗುತ್ತದೆ. ಸದಸ್ಯರೊಬ್ಬರು ಒಂದು ನಿರ್ದಿಷ್ಟ ಠರಾವಿಗೆ ಮತದಾನ ಮಾಡಿದ ನಂತರ,

ಿಬಿ) ವಿಸಿ/ಒಎವಿಎಂ ಸೌಲಭ್ಯದ ಮುಖಾಂತರ ವಾರ್ಷಿಕ ಮಹಾಸಭೆಗೆ ಹಾಜರಾದ ಸದಸ್ಯರು ರಿಮೋಟ್ ಇ–ವೋಟಿಂಗ್ ಮೂಲಕ ಠರಾವುಗಳಿಗೆ ತಮ್ಮ ಮತ ಚಲಾಯಿಸದೇ ಇದ್ದಲ್ಲಿ ಮತ್ತು ಮತದಾನಕ್ಕೆ

ಸಿ) ಕಟ್-ಆಫ್ ದಿನಾಂಕ ಎಂದರೆ ಬುಧವಾರ ಆಗಸ್ಟ್ 03, 2022ಕ್ಕೆ ಸದಸ್ಯರ ನೊಂದಣಿ ಮಸ್ಯಕ/ಫಲಾನುಭವಿ ಮಾಲಿಕರ ನೊಂದಣಿ ಮಸ್ಯಕದಲ್ಲಿ ಹೆಸರು ನಮೂದಾಗಿರುವ ವ್ಯಕ್ತಿಗಳು ಮಾತ್ರ ವಾರ್ಷಿಕ

ಡಿ) ರಿಮೋಟ್ ಇ-ವೋಟಿಂಗ್ ಮುಖಾಂತರ ತಮ್ಮ ಮತಗಳನ್ನು ಚಲಾಯಿಸಿರುವ ಸದಸ್ಯರು ಕೂಡ ವಾರ್ಷಿಕ ಮಹಾಸಭೆಗೆ ಹಾಜರಾಗಬಹುದು, ಆದರೆ ಪುನಃ ವಾರ್ಷಿಕ ಮಹಾಸಭೆಯಲ್ಲಿ ಮತ ಚಲಾಯಿಸಲು

ಇ) ಕಂಪನಿಯ ಷೇರುಗಳನ್ನು ಹೊಂದಿರುವ ಮತ್ತು ಪ್ರಕಟಣೆಯು ರವಾನೆಗೊಂಡ ಬಳಿಕ ಕಂಪನಿಯ ಸದಸ್ಯನಾಗುವ ಮತ್ತು ಕಟ್–ಆಫ್ ದಿನಾಂಕದಂದು ಷೇರುಗಳನ್ನು ಹೊಂದಿರುವ ಯಾವುದೇ ವ್ಯಕ್ತಿಯು

instameet@linkintime.co.in / enotices@linkintime.co.in ವಿಳಾಸಕ್ಕೆ ಮನವಿ ಸಲ್ಲಿಸುವ ಮೂಲಕ ಅಥವಾ ಲಿಂಕ್ ಇನ್ ಟೈಂ ನೀಡಿರುವ ಸಹಾಯವಾಣಿ 022–49186000 / 022–49186175 ಸಂಖ್ಯೆಗೆ ಕರೆ ಮಾಡಿ ತಮ್ಮ ಲಾಗಿನ್-ಐಡಿ ಮತ್ತು ಪಾಸ್ವರ್ಡ್ ಪಡೆದುಕೊಳ್ಳಬಹುದು. ಕಟ್-ಆಫ್ ದಿನಾಂಕದಂದು ಸದಸ್ಯ ಆಗಿಲ್ಲದಿರುವ ವ್ಯಕ್ತಿಯು, ಸದರಿ ಎಜಿಎಂ ಸೂಚನಾ ಪತ್ರವನ್ನು ಮಾಹಿತಿಗಾಗಿ ಮಾತ್ರ

ಎ) ಡಿಮ್ಯಾಟ್ ಷೇರುದಾರರ ತಾತ್ಕಾಲಿಕ ನೋಂದಣಿ: ಡಿಮ್ಯಾಟ್ ಮಾದರಿಯಲ್ಲಿ ಕಂಪನಿಯ ಇಕ್ವಿಟಿ ಷೇರುಗಳನ್ನು ಹೊಂದಿರುವ ಕಂಪನಿ ಸದಸ್ಯರು ಮತ್ತು ತಮ್ಮ ಇ–ಮೇಲ್ ವಿಳಾಸಗಳನ್ನು ನೊಂದಣಿ

ಮಾಡಿಸಿಕೊಂಡಿರದ ಸದಸ್ಯರು ಲಿಂಕ್ ಇನ್ ಟೈಂ ಇಂಡಿಯಾ ಪ್ರೈ. ಲಿ. ಇವರ www.linkintime.co.in ವೆಬ್ಸೈಟ್ನಲ್ಲಿರುವ ಇನ್ವೆಸ್ಟರ್ ಸರ್ವೀಸಸ್ ಟ್ಯಾಬ್ ಕ್ಲಿಕ್ ಮಾಡಿ, ಇ–ಮೇಲ್ ನೋಂದಣಿ

ತಲೆಬರಹದಡಿ ಇರುವ https://linkintime.co.in/emailreg/email\_register.html ಲಿಂಕ್ಗೆ ಭೇಟಿ ನೀಡಿ, ಅದರಲ್ಲಿ ನೀಡಲಾಗಿರುವ ನೋಂದಣಿ ಮಾರ್ಗಸೂಚಿಗಳ ಪ್ರಕಾರ ಮುಂದುವರೆದು, ತಾತ್ಕಾಲಿಕವಾಗಿ ತಮ್ಮ ಇ–ಮೇಲ್ ವಿಳಾಸವನ್ನು ನೊಂದಾಯಿಸಿಕೊಳ್ಳಬಹುದು. ಸದಸ್ಯರು ತಮ್ಮ ಹೆಸರು, ಡಿಪಿಐಡಿ, ಕ್ಲೈಂಟ್ ಐಡಿ, ಪಾನ್, ಮೊಬೈಲ್ ನಂಬರ್ ಮತ್ತು ಇ–ಮೇಲ್ ಐಡಿ ವಿವರಗಳನ್ನು

ನೀಡಬೇಕೆಂದು ಕೋರಲಾಗಿದೆ. ಯಾವುದೇ ವಿಚಾರಣೆ ಇದ್ದಲ್ಲಿ, ಸದಸ್ಯರು ತಮ್ಮ ವಿಚಾರಣೆಯನ್ನು ಆರ್ಟಿಎ ಇವರ rnt.helpdesk@linkintime.co.in ಇ–ಮೇಲ್ ವಿಳಾಸಕ್ಕೆ ಮೇಲ್ ರವಾನಿಸುವ ಮೂಲಕ ಸೃಷ್ಟೀಕರಣ ಪಡೆದುಕೊಳ್ಳಬಹುದು. ಷೇರುದಾರರು ತಮ್ಮ ವಿವರಗಳನ್ನು ಸಲ್ಲಿಸಿದ ನಂತರ, ಅವರಿಗೆ ಒಂದು ಒಟಿಪಿ ರವಾನೆಯಾಗುತ್ತದೆ ಮತ್ತು ಸದರಿ ಒಟಿಪಿಯನ್ನು ಲಿಂಕ್ ನಲ್ಲಿ ನಮೂದಿಸಿ

ಬಿ) ಡಿಮ್ಯಾಟ್ ಷೇರುದಾರರ ಶಾಶ್ವತ ನೋಂದಣಿ: ಡಿಮ್ಯಾಟ್ ಮಾದರಿಯಲ್ಲಿ ಕಂಪನಿಯ ಷೇರುಗಳನ್ನು ಹೊಂದಿರುವ ಸದಸ್ಯರು, ಡೆಪಾಸಿಟರಿ ಪಾರ್ಟಿಸಿಪಂಟ್ಡ್ ಇವರಿಂದ ನಿಗದಿಪಡಿಸಲಾಗಿರುವ ಪ್ರಕ್ತಿಯೆಗಳ

ಸಿ) ಭೌತಿಕ ಷೇರುಗಳನ್ನು ಹೊಂದಿರುವ ಷೇರುದಾರರ ಇ–ಮೇಲ್ ಐಡಿ ನೋಂದಣಿ: ಕಂಪನಿಯ ಇಕ್ಷಿಟಿ ಷೇರುಗಳನ್ನು ಭೌತಿಕ ರೂಪದಲ್ಲಿ ಹೊಂದಿರುವ ಕಂಪನಿಯ ಸದಸ್ಯರು ಮತ್ತು ತಮ್ಮ ಇ–ಮೇಲ್ ವಿಳಾಸಗಳನ್ನು ನೋಂದಣಿ ಮಾಡಿಕೊಳ್ಳದಿರುವ ಸದಸ್ಯರು, ಲಿಂಕ್ ಇನ್ ಟೈಂ ಇಂಡಿಯಾ ಪ್ರೈ. ಲಿ. ಇವರ **www.linkintime.co.in** ವೆಬ್ಸೈಟ್ನಲ್ಲಿರುವ ಇನ್ವೆಸ್ಟರ್ ಸರ್ವೀಸಸ್ ಟ್ಯಾಬ್ ಕ್ಲಿಕ್ ಮಾಡಿ, ಇ–ಮೇಲ್/ಬ್ಯಾಂಕ್ ನೋಂದಣಿ ತಲೆಬರಹದಡಿ ಇರುವ https://linkintime.co.in/emailreg/email\_register.html ಲಿಂಕ್ಗೆ ಭೇಟಿ ನೀಡಿ, ಅದರಲ್ಲಿ ನೀಡಲಾಗಿರುವ ನೋಂದಣಿ ಮಾರ್ಗಸೂಚಿಗಳ ಪ್ರಕಾರ ನೊಂದಾಯಿಸಿಕೊಳ್ಳಬಹುದು. ಸದಸ್ಯರು ತಮ್ಮ ಹೆಸರು, ಫೊಲಿಯೊ ನಂಬರ್, ಸರ್ಟಿಫಿಕೇಟ್ ನಂಬರ್, ಪಾನ್, ಮೊಬೈಲ್ ನಂಬರ್ ಮತ್ತು ಇ–ಮೇಲ್ ಐಡಿ ವಿವರಗಳನ್ನು ನೀಡಬೇಕು. ಹಾಗೂ ತಮ್ಮ

ಷೇರು ಪ್ರಮಾಣ ಪತ್ರದ ಭಾವಪ್ರತಿಯನ್ನು ಪಿಡಿಎಫ್ ಅಥವಾ ಜೆಪಿಇಜಿ ಫಾರ್ಮಾಟ್ನಲ್ಲಿ (ಗರಿಷ್ಟ lಎಂಬಿ) ಅಪ್ ಲೋಡ್ ಮಾಡಬೇಕೆಂದು ಕೋರಲಾಗಿದೆ. ಯಾವುದೇ ವಿಚಾರಣೆ ಇದ್ದಲ್ಲಿ, ಸದಸ್ಯರು ತಮ್ಮ

ಡಿ) ಭೌತಿಕ ಷೇರುಗಳನ್ನು ಹೊಂದಿರುವ ಷೇರುದಾರರ ಬ್ಯಾಂಕ್ ವಿವರಗಳ ನೋಂದಣಿ: ಭೌತಿಕ ರೂಪದಲ್ಲಿ ಕಂಪನಿಯ ಇಕ್ಷಿಟಿ ಷೇರುಗಳನ್ನು ಹೊಂದಿರುವ ಕಂಪನಿಯ ಸದಸ್ಯರು ಮತ್ತು ತಮ್ಮ ಬ್ಯಾಂಕ್ ವಿವರಗಳನ್ನು ನೋಂದಣಿ ಮಾಡಿಕೊಳ್ಳದಿರುವ ಸದಸ್ಯರು, ಲಿಂಕ್ ಇನ್ ಟೈಮ್ ಇಂಡಿಯಾ ಪ್ರೈ, ಲಿ. ಇವರ www.linkintime.co.in ವೆಬ್ಸೈಟ್ನಲ್ಲಿರುವ ಇನ್ವೆಸ್ಟರ್ ಸರ್ವೀಸಸ್ ಟ್ಯಾಬ್ ಕ್ಲಿಕ್ ಮಾಡಿ,

ಇ–ಮೇಲ್/ಬ್ಯಾಂಕ್ ನೋಂದಣಿ ತಲೆಬರಹದಲ್ಲಿರುವ https://linkintime.co.in/emailreg/email\_register.html ಲಿಂಕ್ಗೆ ಭೇಟಿ ನೀಡಿ, ಅದರಲ್ಲಿ ನೀಡಲಾಗಿರುವ ನೋಂದಣಿ ಮಾರ್ಗಸೂಚಿಗಳ ಪ್ರಕಾರ ನೊಂದಾಯಿಸಿಕೊಳ್ಳಬಹುದು. ಸದಸ್ಯರು ತಮ್ಮ ಹೆಸರು, ಫೊಲಿಯೊ ನಂಬರ್, ಸರ್ಟಿಫಿಕೇಟ್ ನಂಬರ್, ಪಾನ್, ಇ–ಮೇಲ್ ಐಡಿ ಜೊತೆಗೆ ಬ್ಯಾಂಕ್ ಹೆಸರು ಮತ್ತು ಬ್ರ್ಯಾಂಚ್ ಹೆಸರು ಹೊಂದಿರುವ

ಷೇರುದಾರರ ಮೊದಲ ಹೆಸರು ಮುದ್ರಣಗೊಂಡಿರುವ ಒಂದು ಚೆಕ್ ಹಾಳೆಯ ಪ್ರತಿ, ಖಾತೆಯ ಮಾದರಿ, ಬ್ಯಾಂಕ್ ಅಕೌಂಟ್ ನಂಬರ್, ಎಂಐಸಿಆರ್ ಹಾಗೂ ಐಎಫ್ಎಸ್ಸ್ ಕೋಡ್ ವಿವರಗಳನ್ನು ಪಿಡಿಎಫ್ ಅಥವಾ ಜೆಪಿಇಜಿ ಮಾದರಿಯಲ್ಲಿ ನೀಡಬೇಕೆಂದು ಕೋರಲಾಗಿದೆ. ಯಾವುದೇ ವಿಚಾರಣೆ ಇದ್ದಲ್ಲಿ, ಸದಸ್ಯರು ತಮ್ಮ ವಿಚಾರಣೆಯನ್ನು ಕೋರಿ ಆರ್ಟಿಎ ಇವರ rnt.helpdesk@linkintime.co.in ವಿಳಾಸಕ್ಕೆ

ಮೇಲ್ ರವಾನಿಸುವ ಮೂಲಕ ಸ್ಪಷ್ಟೀಕರಣ ಪಡೆದುಕೊಳ್ಳಬಹುದು. ಷೇರುದಾರರು ತಮ್ಮ ವಿವರಗಳನ್ನು ಸಲ್ಲಿಸಿದ ನಂತರ, ಅವರಿಗೆ ಒಂದು ಒಟಿಪಿ ರವಾನೆಯಾಗುತ್ತದೆ ಮತ್ತು ಸದರಿ ಒಟಿಪಿಯನ್ನು ಲಿಂಕ್ ನಲ್ಲಿ

ಒಂದು ವೇಳೆ, ರಿಮೋಟ್ ಇ–ವೋಟಿಂಗ್ಗೆ ಸಂಬಂಧಿಸಿದಂತೆ ಸದಸ್ಯರಿಗೆ ಯಾವುದೇ ರೀತಿಯ ವಿಚಾರಣೆಗಳು/ದೂರು ದುಮ್ಮಾನಗಳಿದ್ದಲ್ಲಿ ವೆಬ್ಸೈಟ್ ನಲ್ಲಿ ಲಭ್ಯವಿರುವ ಪದೇ ಪದೇ ಕೇಳಲಾಗುವ ಪ್ರಶ್ನೆಗಳು

ಮತ್ತು ಇನ್ಸ್ಟ್ ಫೋಟ್ ಇ–ವೋಟಿಂಗ್ ಮ್ಯಾನುಯಲ್ ಪರಿಶೀಲಿಸಬಹುದು ಅಥವಾ enotices@linkintime.co.in ವಿಳಾಸಕ್ಕೆ ಮನವಿ ಸಲ್ಲಿಸುವ ಮೂಲಕ ಅಥವಾ ಲಿಂಕ್ ಇನ್ ಟೈಂ ನೀಡಿರುವ

ಉದ್ದೇಶಕಾಗಿ ಕಂಪನಿಯು ಎಲೆಕ್ಟಾನಿಕ್ ವಿಧಾನದಲ್ಲಿ ಮತದಾನ ಮಾಡುವ ಸೌಲಭ್ಯ ಒದಗಿಸಲಿಕ್ಕೆ ಲಿಂಕ್ ಇನ್ ಟೈಂ ಇಂಡಿಯಾ ಪ್ರೈ. ಲಿ. (ಇನ್ಸ್ಟಾ ವೋಟ್) ಇವರನ್ನು ನಿಯೋಜಿಸಿರುತ್ತದೆ

ಮಹಾಸಭೆಯ ಸೂಚನಾ ಪತ್ರದಲ್ಲಿ ನಮೂದಿಸಲಾದ ವಿಷಯಗಳಿಗೆ ಮತದಾನ ಮಾಡಲು ರಿಮೋಟ್ ಇ–ವೋಟಿಂಗ್/ಇ–ವೋಟಿಂಗ್ ಸೌಲಭ್ಯ ಪಡೆದುಕೊಳ್ಳಲು ಅರ್ಹರಾಗಿರುತ್ತಾರೆ.

ಮಾನ್ಯ ಸದಸ್ಯರು ವಿಸಿ/ಒಎವಿಎಂ ಮುಖಾಂತರ ವಾರ್ಷಿಕ ಮಹಾಸಭೆಗೆ ಹಾಜರಾಗುವ ವಿವರಗಳಿಗಾಗಿ ಎಜಿಎಂ ಸೂಚನಾ ಪತ್ರವನ್ನು ಪರಿಶೀಲಿಸಬೇಕೆಂದು ಕೋರಲಾಗಿದೆ.

ಕಂಪನಿಯ ಸಭೆಯಲ್ಲಿ ಚರ್ಚಿಸಲು ಉದ್ದೇಶಿಸಲಾಗಿರುವ ಸಾಮಾನ್ಯ ವ್ಯವಹಾರ ಮತ್ತು ವಿಶೇಷ ವ್ಯವಹಾರಗಳು ಹಾಗೂ ಇನ್ನಿತರ ವಿಷಯಗಳು ಸೇರಿದಂತೆ ಮಹಾಸಭೆಯ ಸೂಚನಾಪತ್ರವನ್ನು

ಕಾಲಕಾಲಕ್ಕೆ ತಿದ್ದುಪಡಿಗೆ ಒಳಗಾಗಿರುವ ಕಂಪನಿಗಳ ಕಾಯ್ದೆ, 2013ರ ('ಕಂಪನಿಗಳ ಕಾಯ್ದೆ') ಸೆಕ್ಷನ್ 108 ಅನ್ನು ಕಂಪನಿಗಳ (ನಿರ್ವಹಣೆ ಮತ್ತು ಆಡಳಿತ) ನಿಯಮಗಳು, 2014ರ ನಿಯಮ

ರಿಮೋಟ್ ಇ–ವೋಟಿಂಗ್ಗೆ ಸಂಬಂಧಿತ ವಿವರಗಳನ್ನು ಎಜಿಎಂ ಸೂಚನಾ ಪತ್ರದಲ್ಲಿ ನೀಡಲಾಗಿದೆ. ದಯವಿಟ್ಟು ಸದಸ್ಯರೆಲ್ಲ ಈ ಕೆಳಗಿನ ಅಂಶಗಳನ್ನು ಗಮನಿಸಬೇಕೆಂದು ವಿನಂತಿಸಲಾಗಿದೆ;

ಸುತ್ತೋಲೆಗಳ ಮೇರೆಗೆ ವಾರ್ಷಿಕ ಮಹಾಸಭೆಯ ಸೂಚನಾಪತ್ರ ಹಾಗೂ ವಾರ್ಷಿಕ ವರದಿಗಳ ಮುದ್ರಿತ ಪ್ರತಿಗಳನ್ನು ರವಾನಿಸುವುದು ಅಗತ್ಯವಾಗಿರುವುದಿಲ್ಲ.

ಅನರ್ಹರಾಗಿರದ ಸದಸ್ಯರು, ವಾರ್ಷಿಕ ಮಹಾಸಭೆ ಅವಧಿಯಲ್ಲಿ ಇ-ವೋಟಿಂಗ್ ವಿಧಾನದ ಮೂಲಕ ಮತ ಚಲಾಯಿಸಲು ಅರ್ಹರಾಗಿರುತ್ತಾರೆ.

ಷೇರುದಾರರು ತಮ್ಮ ಇ-ಮೇಲ್ ವಿಳಾಸ ಮತ್ತು ಬ್ಯಾಂಕ್ ವಿವರಗಳನ್ನು ನೋಂದಣಿ ಮಾಡಿಕೊಳ್ಳುವ ವಿಧಾನ:

ಪ್ರಕಾರ ಡೆಪಾಸಿಟರಿ ಪಾರ್ಟಿಸಿಪಂಟ್ಸ್ ಇವರಲ್ಲಿ ತಮ್ಮ ಡಿಮ್ಯಾಟ್ ಷೇರುದಾರಿಕೆಯನ್ನು ನವೀಕರಿಸಿಕೊಳ್ಳಬೇಕೆಂದು ಕೋರಲಾಗಿದೆ.

ವಿಚಾರಣೆಯನ್ನು ಕೋರಿ ಆರ್**ಟಿಎ ಇವರ rnt.helpdesk@linkintime.co.in** ವಿಳಾಸಕ್ಕೆ ಮೇಲ್ ರವಾನಿಸುವ ಮೂಲಕ ಸೃಷ್ಟೀಕರಣ ಪಡೆದುಕೊಳ್ಳಬಹುದು.

ಲಿಂಕ್ ಇನ್ ಟೈಮ್ ವೆಬ್ ಸೈಟ್ https://instavote.linkintime.co.in ಗಳಲ್ಲಿ ಕೂಡಾ ಲಭ್ಯವಿರುತ್ತದೆ.

ರಿಮೋಟ್ ಇ-ಪೋಟಿಂಗ್:

ಎಂದು ಭಾವಿಸತಕ್ಕದ್ದು.

ಪರಿಶೀಲನೆಯನ್ನು ಪೂರ್ತಿಗೊಳಿಸಬೇಕು.

ನಮೂದಿಸಿ ಪರಿಶೀಲನೆಯನ್ನು ಪೂರ್ತಿಗೊಳಿಸಬೇಕು.

ದಿನಾಂಕ: ಜುಲೈ 18, 2022

ಸ್ಥಳ: ಬೆಂಗಳೂರು

ಅದನ್ನು ಯಾವುದೇ ಕಾರಣಕ್ಕೂ ಬದಲಾಯಿಸಲು ಸಾಧ್ಯವಿರುವುದಿಲ್ಲ

ಬೆಂಗಳೂರು: ನಿರ್ವಹಣಾ ಕಾರ್ಯ ಕೈಗೊಂಡಿರುವುದರಿಂದ ನಗರದ ವಿವಿಧೆಡೆ ಜುಲೈ 20 ಮತ್ತು 21ರಂದು ವಿದ್ಯುತ್ ವ್ಯತ್ತಯವಾಗಲಿದೆ.

20ರಂದು ವ್ಯತ್ತಯವಾಗುವ ಸ್ಥಳಗಳು: ಜಿಎಸ್ಟಿ ಹೆಸರಿನಲ್ಲಿ ಶೋಭಾ ಫಾರೆಸ್ಸ್ ಅಪಾರ್ಟ್ ಮೆಂಟ್, ತಲಘಟ್ಟಪುರ ಪದೇಶಗಳು.

21ರಂದು ವ್ಯತ್ಯಯವಾಗುವ ಸ್ಥಳಗಳು: ಹುಳಿಮಾವು, ಕಾವೇರಿ ನಗರ, ಅಕ್ಷಯನಗರ, ಬಿಟಎಸ್ ಲೇಔಟ್, ವಿರಾಟ್ ನಗರ, ಕಾಳೇನ ಅಗ್ರಹಾರ, ಅರೆಕೆರೆ ಬಿಡಿಎ, ನ್ಯಾನಪ್ಪನಹಳ್ಳಿ, ಸತ್ಯಸಾಯಿ ಬಿಡಿಎ, ಕೋಡಿಚಿಕ್ಕನಹಳ್ಳಿ, ವಿಜಯ ಬ್ಯಾಂಕ್ ಲೇಔಟ್, ವಿಶ್ವಪ್ರಿಯ ಸುತ್ತಮುತ್ತ ಪ್ರದೇಶಗಳು.

ಶೋಭ ಲಿಮಿಟೆಡ್

CIN: L45201KA1995PLC018475

# 'ಜಿಎಸ್ಟಿ ಹೆಸರಿನಲ್ಲಿ

ಪ್ರಜಾವಾಣಿ ವಾರ್ತೆ

ಚಡಿಎಸ್ ಎಂದು ಪಕ್ಷದ

ಸುದ್ದಿಗಾರರ ಜತೆ ಸೋಮವಾರ ಮಾತನಾಡಿದ ಅವರು, 'ಪೆಟ್ರೋಲಿಯಂ ಅಗತ್ಯ ಬೆಲೆ ಏರಿಕೆಯಿಂದ ಜನರು ತತ್ತರಿಸಿ ಹೋಗಿದ್ದಾರೆ. ಈಗ ಅಗತ್ಯ ವಸ್ತುಗಳಿಗೆ ಜಿಎಸ್ಟಿ ವಿಧಿಸಿ ಬಡವರ ಅನ್ನವನ್ನೂ ಕಿತ್ತುಕೊಳ್ಳುತ್ತಿದ್ದಾರೆ. ತೆರಿಗೆ ಹೆಸರಿನಲ್ಲಿ ಜನರನ್ನು ಲೂಟಿ ಮಾಡುವುದಕ್ಕೂ ಒಂದು ಮಿತಿ ಬೇಡವೆ'

ತ್ತಿದ್ದಾರೆ. ಇನ್ನೊಂದು ಕಡೆ ಉಚಿತ ಯೋಜನೆಗಳು ಬೇಡ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳುತ್ತಿದ್ದಾರೆ. ದೇಶದಲ್ಲಿ ಬಡತನ ಹೆಚ್ಚುತ್ತಿದೆ. ತಿನ್ನಲು ಆಹಾರವಿಲ್ಲದೆ ಜನರು ಸಾಯುತ್ತಿದ್ದಾರೆ. ಶ್ರೀಲಂಕಾಕ್ಕಿಂತ ಭಿನ್ನವಾದ ಪರಿಸ್ಥಿತಿ ದೇಶದಲ್ಲಿಲ್ಲ. ಬಡವರ ಮನೆಗಳಲ್ಲಿ ಊಟಕ್ಕೂ ಹೊತ್ತಿನ ಪರದಾಡುವ ಸ್ಥಿತಿ ಇದೆ' ಎಂದರು.

ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿಯುತ್ತಲೇ ಇದೆ. ವಿದೇಶಿ ವಿನಿಮಯ ಸಂಗ್ರಹವೂ ತಗ್ಗುತ್ತಿದೆ. ಕೇಂದ್ರ ಸರ್ಕಾರದ ನೀತಿಯಿಂದಾಗಿ ಕಂಪನಿಗಳು ಹೂಡಿಕೆ ಹಿಂಪಡೆಯುತ್ತಿವೆ. ಈ ಬಗ್ಗೆಯೂ ಚರ್ಚೆಯಾಗಲಿ ಎಂದು

# ವಿಶೇಷ ಆಯುಕರಾಗಿ ಜಯರಾಂ ರಾಯ್ಪುರ ನೇಮಕ

ಪ್ರಜಾವಾಣಿ ವಾರ್ತೆ

ಅವರನ್ನು ನೇಮಕ

ಬೆಂಗಳೂರು: ಬಿಬಿಎಂಪಿ ಹಣಕಾಸ ವಿಬಾಗದ ವಿಶೇಷ ಆಯುಕ್ತರನ್ನಾಗಿ ಭಾರತೀಯ ಕಂದಾಯ ಸೇವೆ ಅದಿಕಾರಿ ಜಯರಾಂ ರಾಯ್ ಪುರ

ಸೋಮ ಮಾಡಿ ವಾರ ಆದೇಶ ಹೊರಡಿಸಲಾಗಿದೆ.

ಹಣಕಾಸು ವಿಭಾಗದ ವಿಶೇಷ ಆಯುಕ್ತರ ಹುದ್ದೆಯಲ್ಲಿದ್ದ ಐಎಎಸ್ ಅಧಿಕಾರಿ ತುಳಸಿ ಮದ್ದಿನೇನಿ ಅವರನ್ನು ವರ್ಗಾವಣೆ ಮಾಡಲಾಗಿದೆ. ಅವರ ಸ್ಥಾನಕ್ಕೆ ಜಯರಾಂ ಅವರನ್ನು ನೇಮಿಸ ಲಾಗಿದೆ. ಜಯರಾಂ ಅವರಿಗೆ ಹೆಚ್ಚುವರಿ ಮುಖ್ಯಮಂತ್ರಿಯವರ ಕಾರ್ಯದರ್ಶಿ-2 ಹುದ್ದೆಯ ಪ್ರಭಾರ ವನ್ನೂ ನೀಡಲಾಗಿದೆ.

### ಕಾರ್ಯಾಗಾರ ಇಂದು

ಬೆಂಗಳೂರು: ಮಕ್ಕಳ ರಕ್ಷಣಾ ನಿರ್ದೇ ಶನಾಲಯದ ವತಿಯಿಂದ 'ದತ್ತು ಪ್ರಕ್ರಿಯೆಯಲ್ಲಿನ ಸೂಕ್ತ ಕಾಳಜಿಗಳು' ಕುರಿತು ಯುನೈಟೆಡ್ ಥಿಯೋಲಾಜಿಕಲ್ ಕಾಲೇಜಿನಲ್ಲಿ ಜುಲೈ 19 ಮತ್ತು 20ರಂದು ಕಾರ್ಯಾಗಾರ ನಡೆಯಲಿದೆ.

ಮಾನಸಿಕ ಆರೋಗ್ಯ ವೃತ್ತಿಪರರು ಮತ್ತು ದತ್ತು ಪ್ರಕ್ರಿಯೆಯ ಸಾಮಾಜಿಕ ಕಾರ್ಯಕರ್ತರಿಗೆ ಈ ಕಾರ್ಯಾಗಾರ ಆಯೋಜಿಸಲಾಗಿದೆ.

# ನಿಧನ ವಾರ್ತೆ

# ನಾರಾಯಣಪ್ಪ ಎನ್.

ಬೆಂಗಳೂರು: ಬೊಮ್ಮನಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ರವೀಂದ ಅವರ ತಂದೆ. ಚಿಕ್ಕ ಬೇಗೂರಿನ

ಸೋಮವಾರ ನಿಧನರಾದರು.

ಅವರಿಗೆ ಪತ್ನಿ, ನಾಲ್ವರು ಪುತ್ರರು ನಾಲ್ಕರು ಪುತ್ರಿಯರು ಇದ್ದಾರೆ.

ಮಂಗಳವಾರ ಮಧ್ಯಾಹ್ನ 12 ಗಂಟೆಗೆ ಚಿಕ್ಕ ಬೇಗೂರಿನ ಲಕ್ಷ್ಮಿ ಲೇಔಟ್ನ ತೋಟದ ಮನೆ ಹತ್ತಿರ ಮೃತರ ಅಂತ್ಯಕ್ರಿಯೆ ನೆರವೇರಲಿದೆ.

© CENTUM

# ಬಡವರನ್ನು ದೋಚುತ್ತಿದ್ದಾರೆ'

ಬೆಂಗಳೂರು: ಕೇಂದ್ರ ಸರ್ಕಾರವಾ ದೋಚುತ್ತಿದೆ ಶಾಸಕಾಂಗ ಎಚ್.ಡಿ. ಕುಮಾರಸ್ಕಾಮಿ ಅವರು ಆರೋಪಿಸಿದರು.

ಹೊಂಗಸಂದ್ರ, ಉತ್ಪನ್ನಗಳು, ಲೇಔಟ್

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ್ರ ಕಾರ್ಯಪಾಲಕ ಅಭಿಯಂತರರವರ ಕಛೇರಿ, ಯೋಜನೆ ವಿಭಾಗ, ರಾ.ರಾ. ನಗರ ವಲಯ. ಬಿಬಿಎಂಪಿ ಕಟೇರಿ ಕಟಡ. 2ನೇ ಮಹಡಿ.

ನೆಹರು ರಸ್ತೆ, ಬಿಇಎಂಎಲ್ ಲೇಔಟ್, ಬೆಂಗಳೂರು-560098 ನಂ.: ಬಿಬಿಎಂಪಿ/ಕಾಪಾಅ/ಯೋ/ಟೆಂಡರ್/06/2022–23 ದಿನಾಂಕ: 18.07.2022 ಅಲ್ಪಾವಧಿ ಟೆಂಡರ್ ಪ್ರಕಟಣೆ

### (ಜಿಒಕೆ ಇ-ಪ್ರೊಕ್ಯೂರ್ಮೆಂಟ್ ಪೋರ್ಟಲ್ ಮೂಲಕ) ದ್ವಿ ಲಕೋಟೆ ಪದ್ಧತಿ

ಕಾರ್ಯಪಾಲಕ ಅಭಿಯಂತರರು, ಯೋಜನೆ ವಿಭಾಗ, ರಾ.ರಾ. ನಗರ ವಲಯ

ಬಿಬಿಎಂಪಿ ಇವರು, ಅರ್ಹ ಪ್ರತಿಷ್ಠಿತ ಸೇವಾ ಪೂರೈಕೆದಾರರಿಂದ ಈ ಕೆಳಗಿನ ಕಾಮಗಾರಿಗಳಿಗೆ ಯೋಜನೆ ನಿರ್ವಹಣೆ ಸಲಹಾ ಸೇವೆ (ಪಿಎಂಸಿ)ಗಾಗಿ ಟೆಂಡರ್ಗಳನು ಯೋಜನಾ

ಕ್ರ ಸಂ.	ಕಾಮಗಾರಿಯ ಹೆಸರು	ವೆಚ್ಚ (ಲಕ್ಷಗಳಲ್ಲಿ)
1	ಬೆಂಗಳೂರು, ವಾರ್ಡ್ ಸಂಖ್ಯೆ 129 ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಕೆಂಪೇಗೌಡ ಅಧ್ಯಯನ ಕೇಂದ್ರದ ನಿರ್ಮಾಣ ಕಾಮಗಾರಿಗಾಗಿ ಪ್ರೂಫ್ ಚೆಕ್ಕಿಂಗ್ ಮತ್ತು ಗುಣಮಟ್ಟ ನಿಯಂತ್ರಣ ಸೇರಿದಂತೆ ನಿರ್ಮಾಣ ಮೇಲ್ವಿಚಾರಣೆಯ ಯೋಜನೆ ನಿರ್ವಹಣೆ ಸೇವೆಗಾಗಿ ಸಲಹಾ ಸೇವೆಗಳನ್ನು ಒದಗಿಸುವುದು.	5000.00
	<b>ಳಾಪಟ್ಟಿ: (1) ಟೆಂ</b> ಡರ್ ದಸ್ತಾವೇಜುಗಳನ್ನು ಕರ್ನಾಟಕ ಕೊತ್ತಂತ್ರಕ್ಷಣಗಳು	

ಗ್ರೊಕ್ಯೂರ್ಮೆಂಟ್ ವೆಬ್ಸೈಟ್ನಿಂದ 20.07.2022 ರಿಂದ ಡೌನ್ಲೋರ ಮಾಡಿಕೊಳ್ಳಬಹುದು. (2) ಟೆಂಡರ್ಗಳನ್ನು ಸ್ವೀಕರಿಸಲು ಕೊನೆಯ ದಿನಾಂಕ 30.07.2022ರ ಸಂಜೆ 4:00 ಗಂಟೆಯವರೆಗೆ. (3) ತಾಂತ್ರಿಕ ಬಿಡ್ಡನ್ನು ತೆರೆಯುವ ದಿನಾಂಕ: 01.08.2022ರ **ಸಂಜೆ 4:00 ಗಂಟೆ**ಗೆ ಅಥವಾ ಮುಂದಿನ ಕೆಲಸದ ದಿನದಂದು. ಹೆಚ್ಚಿನ ಮಾಹಿತಿಯನ್ನು ಮೇಲಿನ ಕಛೇರಿಯಿಂದ ಕೆಲಸದ ವೇಳೆಯಲ್ಲಿ ಅಥವಾ ವೆಬ್ಸೈಟ್ https://eproc.karnataka.gov.in ನಿಂದ ಸಹಿ/- ಕಾರ್ಯಪಾಲಕ ಅಭಿಯಂತರರು(ಯೋಜನೆ), ರಾರಾ ನಗರ ವಲಯ, ಬಿಬಿಎಂಪಿ

ಕೋವಿಡ್-19. ಆತಂಕ ಬೇಡ; ಮುನ್ನೆಜ್ಟರಿಕೆ ಇರಅ.

# ಸೆಂಟಮ್ ಎಲೆಕ್ಟ್ರಾನಿಕ್ಸ್ ಅಮಿಟೆಡ್

ಕಾರ್ಪೊರೇವ್ ಗುರುತಿನ ಸಂಖ್ಯೆ (CIN) - L85110KA1993PLC013869

ನೋಂದಾಯಿತ ಕಚೇರಿ: ನಂ.44 ಕೆ.ಎಚ್.ಜಿ. ಕೈಗಾರಿಕಾ ಪ್ರದೇಶ, ಯಲಹಂಕ ನ್ಯೂಬೌನ್, ಬೆಂಗಳೂರು – 560 106. ದೂರವಾಣಿ: +91-80-41436000 ಫ್ಯಾಕ್ಸ್: +91-80-41436005

# ಇ–ಮೇಲ್: <u>investors@centumelectronics.com</u> ವೆಚ್ಸೈಬ್: <u>www.centumelectronics.com</u>

ಸೆಂಟಮ್ ಎಲೆಕ್ಟ್ರಾನಿಕ್ಸ್ ಅಮಿಟೆಡ್ನ 29ನೇ ವಾರ್ಷಿಕ ಸಾಮಾನ್ಯ ಮಹಾಸಭೆಯ ಸೂಚನೆ ಈ ಮೂಲಕ ತಿಳಸುವುದೇನೆಂದರೆ ಸೆಂಟಮ್ ಎಲೆಕ್ಟ್ರಾನಿಕ್ಸ್ ಅಮಿಬೆಡ್ನ ("Company") 29ನೇ ವಾರ್ಷಿಕ ಸಾಮಾನ್ಯ ಮಹಾಸಭೆಯನ್ನು (Collipsily) 23ಕನೆಯಿಂದ ನಿರುಮಿಸಿ ವಿಶಕ್ತಿನಕ್ಕೆ ಆಮೆಂಡ್ ನ (Collipsily) 23ಕನೆಯ ಪಡಿಷಕ ನಿರುಮಣ್ಣ ಮಹಾನಿಕೆಯನ್ನು (AGM) ಶುಕ್ರವಾರ, ಆಗಸ್ಟ್ 12, 2022 ರಂದು ಸಂಜೆ 4,30 ಗಂಟೆಗೆ (ಭಾರತೀಯ ಕಾಲಮಾನದ ಪ್ರಕಾರ) ವೀಡಿಯೋ ಕಾನ್ನರೆಸ್ಸಿಂಗ್ ("VC") ಮೂಲಕ ಅಥವಾ ಇತರೆ ಆಡಿಯೋ ವಿಷುಯಲ್ ಮೀನ್ಸ್ ("OAVM") ಮೂಲಕ ಕಂಪನಿಗಳ ಕಾಂಬರೆ. 2013 ಮತ್ತು ಅದರ ಅಡಿಯಲ್ಲ ರೂಪಿಸಲಾದ ನಿಯಮಗಳು ಮತ್ತು SEBI (ಪಜ್ಜ ಮಾಡುವ ಹೊಣೆಗಾರಿಕೆಗಳು ಮತ್ತು ಬಹಿರಂಗಪಡಿಸುವಿಕೆಯ ಅವಶ್ಯಕತೆಗಳು). ನಿಯಮಗಳು, 2015 ರ ಅನ್ವಯವಾಗುವ ನಿಬಂಧನೆಗಳಗೆ ಅನುಗುಣವಾಗಿ ಸಾಮಾನ್ಯ ಸುತ್ತೋಲೆ ಸಂಖ್ಯೆಗಳು 14/ 2020, 17/2020, 20/2020, 02/2021, 19/2021, 21/2021 and 2/2022 ಅನುಗುಣವಾಗಿ ದಿನಾಂಕ ಏಪ್ರಿಲ್ 8, 2020; ಏಪ್ರಿಲ್ 13, 2020; ಮೇ 5, 2020; ಜನವರಿ 13, 2021; ಡಿಸೆಂಬರ್ 8, 2021; ಡಿಸೆಂಬರ್ 14, 2021 ಮತ್ತು ಮೇ 5, 2022 ಅನುಕ್ರಮವಾಗಿ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ (ಒಬ್ಬಾರೆಯಾಗಿ "MCA ಸುತ್ತೋಲೆಗಳು" ಎಂದು ಉಲ್ಲೇಖಸಲಾಗಿದೆ) ಮತ್ತು ಸುತ್ತೋಲೆ ಸಂಕ್ಯೆಗಳು SEBI/HO/CFD/CMD1/CIR/P/2020/79, SEBI/HO/CFD/CMD2/CIR/P/2021/11 ಮತ್ತು SEBI/HO/CFD/CMD2/CIR /P/2022/62 ದಿನಾಂಕ 5 2021 ಮತ್ತು ಮೇ 13 2022 ಕ್ರಮವಾಗಿ ಸೆಕ್ಯು

(ಒಬ್ಬಾರೆಯಾಗಿ "SEBI ಸುತ್ತೋಲೆಗಳು ಎಂದು ಉಲ್ಲೇಖಸಲಾಗಿದೆ) ನಿಂದ ಹೊರಡಿಸಲಾಗಿದೆ. 2021–22 ವಾರ್ಷಿಕ ವರದಿಯ್ಲಾರುವ AGM ಪ್ರಕಟಣೆಯನ್ನು, 2022ರ ಜುಲೈ 18 ರಂದು ಕಂಪನಿಯ ರಿಜಸ್ಟಾರ್ ಮತ್ತು ಷೇರು ವರ್ಗಾವಣೆ ಏಜೆಂಟರಾದ (RTA) ಕೆಫಿನ್ ಬೆಕ್ನಾಲಜೀಸ್ ಅಮಿಬೆಡ್ (ಹಿಂದೆ ಕೆಫಿನ್ ಬೆಕ್ನಾಲಜೀಸ್ ಪ್ರೈವೇಬ್ ಅಮಿಬೆಡ್ ಎಂದು ಕರೆಯಲಾಗುತ್ತಿತ್ತು) ರವರಿಂದ ಎಲೆಕ್ಟ್ರಾನಿಕ್ ಮೋಡ್ ಮೂಲಕ ರವಾನಿಸಲಾಗಿದೆ / ಆ ಷೇರುದಾರರಿಗೆ ಅವರ ಇ–ಮೇಲ್ ವಿಕಾಸಗಳನ್ನು ಕಂಪನಿ ಅಥವಾ RTA ಮತ್ತು / ಅಥವಾ ರೇವಣೆಗಳಲ್ಲ ನೋಂದಾಯಿಸಿದವರಿಗೆ ಕಳುಹಿಸಲಾಗುತ್ತಿದೆ. MCA ಸುತ್ತೋಲೆಗಳು ಮತ್ತು SEBI ಸುತ್ತೋಲೆಗಳ ಪ್ರಕಾರ AGM 29ನೇ ಎಜಿಎಂ ಪ್ರಕಟಣೆ ಹಾಗೂ ವಾರ್ಷಿಕ ವರದಿ 2021–22ರ ಪ್ರತಿಗಳನ್ನು ಕಂಪನಿಯ <u>https://www.centumelectronics.com,</u> <u>annual-report/</u> ವೆಬ್ಸ್ಟೆಟ್ನಲ್ಲ, RTA ರವರ <u>https://evoting.kfintech.com</u> ಹಾಗೂ ಸ್ವಾಕ್ ಎಕ್ಸ್ಚೇಂಜ್**ನ ವೆಬ್ಸೈಟ್**ಗಳಾದ

www.bseindia.com ಮತ್ತು www.nseindia.com ಗಳಲ್ಲೂ ಸಹ ಪ್ರಕಟಸಲಾಗಿರುತ್ತದೆ. ಕಂಪನಿಗಳ ಕಾಯ್ದೆ. 2013ರ ಸೆಕ್ಟನ್ 91ರ ಅಡಿಯಲ್ಲನ ನಿಯಮಗಳನ್ವಯ ಮತ್ತು ಕಂಪನಿಗಳ (ನಿರ್ವಹಣೆ ಮತ್ತು ಆಡಳತ) ನಿಯಮಗಳು, 2014ರ ನಿಯಮಗಳನ್ನು SEBI (ಪಟ್ಟ ಮಾಡುವ ಹೊಣೆಗಾರಿಕೆಗಳು ಮತ್ತು ಬಹಿರಂಗಪಡಿಸುವಿಕೆಯ ಅವಶ್ಯಕತೆಗಳು) ನಿಯಮಗಳು, 2015ರ ನಿಯಮಗಳ ಜೊತೆಗೆ ಓದಿಕೊಂಡಂತೆ ಪ್ರದತ್ತವಾದ ನಿಯಮಗಳನ್ವಯ, ಒಂದು ವೇಳೆ ಕಂಪನಿಯ ಹಣಕಾಸು ವರ್ಷ 2021–22ನೇ ಸಾಲನ ಎಜಿಎಂನಲ್ಲ ಬಚಿತಗೊಳ್ಳುವ ಅಂತಿಮ ಡಿವಿಡೆಂಡ್ಗೆ ಅರ್ಹವಿರುವ ಇಕ್ಷಿಟ ಷೇರುಗಳನ್ನು ಹೊಂದಿರುವ ಅರ್ಹ ಸದಸ್ಯರ ಇತ್ಯಥ೯ಪಡಿಸುವ ದಾಖಲಾತಿ ದಿನಾಂಕವೆಂದು ಬುಧವಾರ, ಆಗಸ್ಟ್ 3, 2022 ಎಂಬ ದಿನಾಂಕವನ್ನು ನಿಗದಿಪಡಿಸಿಲಾಗಿರುತ್ತದೆ. AGM ಸಭೆಯಲ್ಲ ಡಿವಿಡೆಂಡ್ ಫೋಷಣೆಯಾದಲ್ಲ, ಅಂತಹುದನ್ನು ಸೆಪ್ಟೆಂಬರ್ 6, 2022 ರೊಳಗೆ

ಕಂಪನಿಗಳ ಕಾಯದೆ. 2013 ರ ಸೆಕ್ಷನ್ 108 ರ ಅನುಸರಣೆಯಲ್ಲ ಕಂಪನಿಗಳ (ನಿರ್ವಹಣೆ ಮತ್ತು ಆಡಳತ) ನಿಯಮಗಳು. 2014 ರ ನಿಯಮ 20 ರೊಂದಿಗೆ ಕಾಲಕಾಲಕ್ಕೆ ತಿದ್ದುಪಡಿ ಮಾಡಿದಂತೆ . SEBI ಯ ನಿಯಮ 44 (ಪಟ್ಟ ಮಾಡುವ ಹೊಣೆಗಾರಿಕೆಗಳು ಮತ್ತು ಬಹಿರಂಗಪಡಿಸುವಿಕೆಯ ಅವಶ್ಯಕತೆಗಳು) ನಿಯಮಗಳು ಮತ್ತು 2015, ಇನ್ಸ್ಟ್ಬ್ಟ್ಯೂಬ್ ಆಫ್ ಕಂಪನಿ ಸೆಕ್ರೆಟರಿಸ್ ಆಫ್ ಇಂಡಿಯಾ ಹೊರಡಿಸಿದ ಸಾಮಾನ್ಯ ಸಭೆಗಳ ಮಾನದಂಡಗಳು, ಕಂಪನಿಯು ತನ್ನ 29ನೇ ಎಜಎಂ ಪ್ರಕಟಣೆಯಲ್ಲ ನಿಗದಿಪಡಿಸಿರುವ ವ್ಯವಹಾರಗಳಗೆ, ತನ್ನ ಸದಸ್ಯರುಗಳು ತಮ್ಮ ಮತದಾನ ಹಕ್ಕು ಚಲಾಯಿಸಲು ರಮೋಬ್ ಇ–ಪೋಟಂಗ್ ಮತ್ತು ಇನ್ಸ್ಟ್ ಹೋಲ್

- ಸಿಸ್ಟಂ, ಇವೆರಡೂ ವಿಧಾನಗಳಲ್ಲ ಮತ ಚಲಾಯುಸುವ ಸೌಲಭ್ಯವೆನ್ನು ಒದಗಿಸುತ್ತಆದೆ. ಸರ್ವ ಸದಸ್ಯರಿಗೂ ನೀಡಲಾಗುತ್ತಿರುವ ಮಾಹಿತಿ: 1. ಸದಸ್ಯರು VC / OAVM ಮುಖಾಂತರ ತಮ್ಮ ರಿಮೋಬ್ ಇ–ಪೋಟಂಗ್ ಕ್ರೆಡೆಸ್ಟಿಯಲ್ಸ್ ಬಳಸಿಕೊಂಡು 29ನೇ AGM ಸಭೆಗೆ https://emeetings.kfintech.com ಮುಖಾಂತರ ಹಾಜರಾಗಬಹುದು.
- 2. VC / OAVM ಮುಖಾಂತರ ಪಾಲ್ಗೊಳ್ಳುವ ಸೂಚನೆಗಳು ಮತ್ತು ಇನ್ಸ್ಟ್ ಪೋಲ್ ಪ್ರಕ್ರಿಯೆ ಸೇರಿದಂತೆ. ಭೌತಿಕ ರೂಪದ ಷೇರುಗಳನ್ನು ಹೊಂದಿರುವ ಅಥವಾ ತಮ್ಮ ಇ–ಮೇಲ್ ವಿಕಾಸಗಳನ್ನು ನೋಂದಣಿ ಮಾಡಿಕೊಳ್ಳದಿರುವ ಸದಸ್ಯರು ತಮ್ಮ ಮತದಾನವನ್ನು ಇನ್ಸ್ಟ್ ಪೋಲ್ ಮುಖಾಂತರ ಚಲಾಯಿಸುವ ಸೂಚನೆಗಳನ್ನು 29ನೇ AGM ಪ್ರಕಟಣೆಯಲ್ಲ ನೀಡಲಾಗಿರುತ್ತದೆ.
- 3. ನಿಗದಿತ ಕಬ್ ಆಫ್ ದಿನಾಂಕ **ಶುಕ್ರವಾರ, ಆಗಸ್ಟ್ 5, 2022** ರಂದು ಡೆಪಾಸಿಟರೀಸ್ ನಿರ್ವಹಿಸುವ ಸದಸ್ಯರ ರಜಸ್ಟ್ರಾರ್ರಲ್ಲ ನೊಂದಾಗಿರುವ ಅಥವಾ ಫಲಾನುಭವಿ ಮಾಆಕರ ರಜಸ್ಟರ್ ನಲ್ಲ ನೊಂದಾಗಿರುವ ಹೆಸರುಗಳನ್ನು ಹೊಂದಿರುವ ಸದಸ್ಯರು ಮಾತ್ರ. ಸಂದರ್ಭಕ್ಕೆ ಅನುಗುಣವಾಗಿ AGM ಸಭೆಯಲ್ಲ ಮತದಾನ ಚಲಾಯಿಸಲು ರಿಮೋಬ್ ಇ–ಫೋಟಂಗ್ ಸೌಲಭ್ಯ ಅಥವಾ ಮತದಾನ ಹಕ್ಕು ಪಡೆಯುತ್ತಾರೆ. ಕಟ್–ಆಫ್ ದಿನಾಂಕದಂದು ಸದಸ್ಯರಲ್ಲದವರು AGM ಸೂಚನೆಯನ್ನು ಮಾಹಿತಿ ಉದ್ದೇಶಗಳಗಾಗಿ ಮಾತ್ರ ಪರಿಗಣಿಸಬೇಕು.
- 4. ರಿಮೋಟ್ ಇ–ವೋಟಂಗ್ ಅವಧಿಯು ಮಂಗಳವಾರ, ಆಗಸ್ಟ್ 9, 2022 ರಂದು ಬೆಳಗ್ಗೆ 9.00 ಗಂಟೆಗೆ ಆರಂಭವಾಗುತ್ತದೆ ಮತ್ತು ಗುರುವಾರ, ಆಗಸ್ಟ್ 11, 2022 ರಂದು ಸಂಜೆ 5.00 ಗಂಟೆವರೆಗೆ ಚಾಲ್ತಯಲ್ಲರುತ್ತದೆ. ತದನಂತರ, ರಿಮೋಟ್ ಇ–ವೋಟಂಗ್ ಸೌಲಭ್ಯವನ್ನು ಸ್ಥಗಿತಗೊಳಸಲಾಗುತ್ತದೆ. ಸದಸ್ಯರು ಒಂದು ಬಾರಿ ನಿರ್ದಿಷ್ಟ ಠರಾವಿಗೆ ಮತ ಚಲಾಯಿಸಿದ ಬಳಕ, ನಂತರದಲ್ಲ ಸದಸ್ಯರು ಅದನ್ನು ಬದಲಾಯಿಸಲು ಅವಕಾಶವಿರುವುದಿಲ್ಲ.
- 5. ಒಂದು ವೇಳೆ. ವ್ಯಕ್ತಿಯೊಬ್ಬರು ಎಜಿಎಂ ಪ್ರಕಟಣೆಯು ರವಾನೆಗೊಂಡ ಬಳಕ, ಆದರೆ ರಿಮೋಟ್ ಇ–ವೋಟಂಗ್**ನ ಕಟ್ ಆಫ್** ದಿನಾಂಕದೊಳಗಾಗಿ ಕಂಪನಿಯ ಸದಸ್ಯರಾಗಿದ್ದಲ್ಲ. ಅಥವಾ ಪ್ರಕಟಣೆಯು ರವಾನೆಗೊಂಡ ಬಳಕ ಇಮೇಲ್ ವಿಕಾಸ ನೋಂದಣೆ ಮಾಡಿಕೊಂಡಿದ್ದಲ್ಲ, ಅಂತಹ ಸದಸ್ಯರು ಇ–ವೋಟಂಗ್**ನಲ್ಲ ನೀಡಲಾಗಿರುವ ಪ್ರೊಸೀಜರ್ ಮತ್ತು ಇನ್**ಸ್ಟಕ್ಷನ್ಸ್ ಪ್ರಕಾರ ತಮ್ಮ ಯೂಸರ್ ಐಡಿ ಮತ್ತು ಪಾಸ್**ವರ್ಡ್ ಪಡೆದುಕೊಳ್ಳಬಹುದು**.
- 6. AGM ಸಭೆಗೂ ಮುನ್ನವೇ ರಿಮೋಟ್ ಇ–ವೋಟಂಗ್ ಮೂಲಕ ತಮ್ಮ ಮತವನ್ನು ಚಲಾಯಿಸಿದ ಸದಸ್ಯರು VC / OAVM ಮುಖಾಂತರ AGM ಸಭೆಗೆ ಹಾಜರಾಗಬಹುದಾಗಿರುತ್ತದೆ, ಆದರೆ ಅಂತಹವರು ಹುನಃ ತಮ್ಮ ಮತ ಚಲಾಯಿಸಲು ಸಾಧ್ಯವಿರುವುದಿಲ್ಲ. ರಿಮೋಟ್ ಇ–ವೋಟಂಗ್ ಮೂಲಕ ತಮ್ಮ ಮತವನ್ನು ಚಲಾಯಿಸದಿರುವ ಸದಸ್ಯರು ಮತ್ತು VC / OAVM ಮುಖಾಂತರ AGM ಸಭೆಗೆ ಹಾಜರಾಗುವ ಸದಸ್ಯರು, AGM ಸಭೆಯ ಅವಧಿಯಲ್ಲ ಲಭ್ಯವಿರುವ ಇನ್ಸ್ಟಾ ಪೋಲ್ ಸಿಸ್ಟಂ ಮುಖಾಂತರ ತಮ್ಮ ಮತದಾನ ಮಾಡಲು ಅರ್ಹರಾಗಿರುತ್ತಾರೆ.
- 7. ಎಜಿಎಂ ಸಮಯದಲ್ಲ ರಿಮೋಟ್ ಇ–ವೋಚಿಂಗ್ ಮತ್ತು ಇ–ವೋಚಿಂಗ್ ಪ್ರಕ್ರಿಯೆಯನ್ನು ನ್ಯಾಯೋಚಿತ ಮತ್ತು ಪಾರದರ್ಶಕ ರೀತಿಯಲ್ಲ ನಡೆಸಲು ಕಂಪನಿಯು ಪ್ರಾಕ್ಟೀಸಿಂಗ್ ಕಂಪನಿ ಸೆಕ್ರೆಟರಿ ಶ್ರೀ.ಎಸ್.ಪಿ.ನಾಗರಾಜನ್ ಅವರನ್ನು ಸ್ಥೂಚಿನೈಸರ್ ಆಗಿ
- 8. ತಮ್ಮ ಇ–ಮೇಲ್ ವಿಳಾಸಗಳನ್ನು ನೋಂದಾಯಿಸದ ಸದಸ್ಯರು ತಮ್ಮ ಠೇವಣಿ ಭಾಗವಹಿಸುವವರು(ಗಳು) ಮೂಲಕ ಠೇವಣಿಗಳೊಂದಿಗೆ ಎಲೆಕ್ಟ್ರಾನಿಕ್ ರೂಪದಲ್ಲ ಹೊಂದಿರುವ ಷೇರುಗಳಗೆ ಸಂಬಂಧಿಸಿದಂತೆ ನೋಂದಾಯಿಸಲು ಕೋರಲಾಗಿದೆ ಮತ್ತು ಭೌತಿಕ ರೂಪದಲ್ಲ ಷೇರುಗಳನ್ನು ಹೊಂದಿರುವ ಷೇರುದಾರರು ತಮ್ಮ ಕಂಪನಿಯ RTA ಕೆಫಿನ್ ಬೆಕ್ನಾಲಜೀಸ್ ಅಮಿಬೆಡ್, ಸೆಲೆನಿಯಮ್ ಟವರ್ ಜ, ಪ್ಲಾಟ್ ಸಂಖ್ಯೆ 31 ಮತ್ತು 32, ಫೈನಾನ್ಷಿಯಲ್ ಡಿಸ್ಟ್ರಿಕ್ಟ್ ನಾನಕ್ರಮ್ ಗುಡಾ, ಸೆರಿಅಂಗಂಪಲ್ಲ ಮಂಡಲ್, ಹೈದರಾಬಾದ್ 500 032 ಗೆ ಬರೆಯಬಹುದು.
- 9. ಕಂಪನಿಯು ತನ್ನ ವಾರ್ಷಿಕ ವರದಿ 2021–22 ಹಾಗೂ 29ನೇ AGM ಪ್ರಕಟಣೆ (ರಿವೋಬ್ ಇ–ವೋಟಂಗ್ ಇನ್ಸ್ಚಕ್ಷನ ಹೊಂದಿರುವ) ಗಳನ್ನು ವಿದ್ಯುನ್ಮಾನ ವಿಧಾನದಲ್ಲ ಸೀಮಿತ ಸ್ವೀಕೃತಿ ಉದ್ದೇಶಕ್ಕೆ ಒಂದು ಪ್ರಕ್ರಿಯೆಯನ್ನು ಚಾಲನೆಗೊಳಸಿದೆ. ಮತ್ತು ಸದಸ್ಯರು <u>https://ris.kfinfech.com/clientservices/mobilereg/mobileemailreg.aspx</u> ಎಂಬ ಅಂಕ್ ನ್ನು ಸಂಪರ್ಕಿಸಿ ತಾತ್ಕಾಲಕವಾಗಿ ತಮ್ಮ ಇಮೇಲ್ ವಿಳಾಸವನ್ನು ಅಪ್**ಡೇ**ಬ್ ಮಾಡಿಕೊಳ್ಳಬಹುದು. .
- 10.ಯಾವುದೇ ಸದಸ್ಯರಿಗೆ, ಎಜಿಎಂ ಸಭೆಯ ಅವಧಿಯಲ್ಲಾಗಲ ಅಥವಾ ಅದಕ್ಕೂ ಮುಂಚಿತವಾಗಿರಲ, ಯಾವುದೇ ರೀತಿಯ ತಾಂತ್ರಿಕ ನೆರವು ಅಥವಾ ಸಹಾಯ ಪಡೆಯಬಯಸಿದಲ್ಲ. ಅಂತಹವರು ಕೆಫಿನ್ ಬೆಕ್ಕ್ಯಾಲಿಜೀಸ್ ಅಮಿಬೆಡ್ ಇವರನ್ನು ಬೋಲ್ ಫ್ರೀ ನಂಬರ್ 1–800–309–4001 ಮುಖಾಂತರ ಸಂಪರ್ಕಿಸಿ ಅಥವಾ <u>evoting@kfintech.com</u> ವಿಕಾಸಕ್ಕೆ ಇಮೇಲ್ ಬರೆಯರಿ ಎಂದು ಕೋರಲಾಗಿದೆ. ಸದಸ್ಯರು ಹೆಚ್ಚನ ವಿವರ ಅಥವಾ ಸ್ಪಷ್ಟೀಕರಣಗಳಗಾಗಿ, ಮೇಲೆ ತಿಳಸಲಾಗಿರುವ RTA ರವರ ವಿಳಾಸದಲ್ಲರುವ ಶ್ರೀ. ಎನ್ ಶಿವಕುಮಾರ್ ಇವರನ್ನು ಕೂಡ ಸಂಪರ್ಕಿಸಬಹುದು ಅಥವಾ ಅವರ <u>shivakumar.n@kfintech.com</u> ಇಮೇಲ್ ವಿಳಾಸಕ್ಕೆ ಅಥವಾ ದೂರವಾಣಿ 1–800–309–4001 ಸಂಖ್ಯೆಗೆ ಕೂಡ ಸಂಪರ್ಕಿಸಬಹುದು.

**ಸೆಂಟಮ್ ಎಲೆಕ್ಟ್ರಾನಿಕ್ಸ್ ಅಮಿಟಿಡ್ನ** ಪರವಾಗಿ ಇಂದು ಎಚ್ ಎಸ್ ಕಂಪನಿ ಸೆಕ್ರೆಟರಿ ಮತ್ತು ಕಂಪ್ಲಾಯೆನ್ಸ್ ಆಫೀಸರ್

ಆಧಾರವನ್ನು ಗಮನದಲ್ಲಿಟ್ಟುಕೊಂಡು, ಸ್ಪೀಕರ್ಗಳ ಸಂಖ್ಯೆಯನ್ನು ಸೀಮಿತಗೊಳಿಸುವ ಹಕ್ಕನ್ನು ಕಾಯ್ದಿರಿಸಿಕೊಂಡಿರುತ್ತದೆ.

ಶೋಭ ಲಿಮಿಟೆಡ್ ಪರವಾಗಿ, ವಿಫ್ನೇಶ್ವರ ಜಿ. ಭಟ್ಟ

ಬೆಂಗಳೂರು

ಜುಲೈ 18, 2022

ಕಂಪನಿ ಕಾರ್ಯದರ್ಶಿ ಮತ್ತು ಅನುಸರಣಾಧಿಕಾರಿ

ಶುಕ್ರವಾರ, ಜುಲೈ 29, 2022ನ್ನು ದಾಖಲಾತಿ ದಿನವಾಗಿ ನಿಶ್ಚಯಿಸಲಾಗಿದೆ ಮತ್ತು ಶನಿವಾರ, ಜುಲೈ 30, 2022ರಂದು ಕಂಪನಿಯ ಸದಸ್ಯರ ನೊಂದಣಿ ಪುಸ್ತಕ ಮತ್ತು ಷೇರು ವರ್ಗಾವಣೆ ಮಸ್ತಕಗಳನ್ನು ಮುಚ್ಚಲಾಗುತ್ತದೆ. ರೂ 10/- ಮೌಲ್ಯದ ಪ್ರತಿ ಇಕ್ಷಿಟಿ ಷೇರ್ಗೆ ರೂ. 3.00/- ಅಂತಿಮ ಡಿವಿಡೆಂಡ್ನ್ನು ನಿರ್ದೇಶಕರ ಮಂಡಳಿಯು ಶಿಫಾರಸ್ಸು ಮಾಡಿರುತ್ತದೆ, ಒಂದು ವೇಳೆ ವಾರ್ಷಿಕ ಮಹಾಸಭೆಯಲ್ಲಿ ಕಂಪನಿಯ ಸದಸ್ಯರು ಇದನ್ನು ಅನುಮೋದಿಸಿದಲ್ಲಿ, ಸದರಿ ಮೊತ್ತವನ್ನು ಎಜಿಎಂ ದಿನಾಂಕದಿಂದ 5 ದಿನಗಳೊಳಗೆ ಪ್ರತ್ಯೇಕ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ ಮತ್ತು ಕಂಪನಿಗಳ ಕಾಯ್ದೆ, 2013 ರ ನಿಯಮಗಳನ್ವಯ ಸದರಿ ಮೊತ್ತವನ್ನು ಷೇರುದಾರರಿಗೆ ಪಾವತಿಸಲಾಗುತ್ತದೆ. ಒಂದು ವೇಳೆ ಕಂಪನಿಯು ಡಿವಿಡೆಂಡ್ನ್ನು ಯಾವುದೇ ಸದಸ್ಯರ ಬ್ಯಾಂಕ್ ಖಾತೆಗೆ ಎಲೆಕ್ಟಾನಿಕ್ ಅಥವಾ ಇನ್ನಾವುದೇ ವಿಧಾನದಲ್ಲಿ ಪಾವತಿಸಲು ಸಾಧ್ಯವಾಗದಿದ್ದಲ್ಲಿ, ಸದಸ್ಯರು ತಮ್ಮ ಬ್ಯಾಂಕ್ ಖಾತೆಯ ವಿವರಗಳನ್ನು ಸಲ್ಲಿಸಿರದಿದ್ದಲ್ಲಿ, ಅಂತಹ ಸದಸ್ಯರಿಗೆ ಅಂಚೆ ಸೇವೆಗಳ ಅಥವಾ ಕೊರಿಯರ್ ಸೇವೆಗಳ ಮೂಲಕ ತ್ವರಿತವಾಗಿ ಕಂಪನಿಯಿಂದ ಡಿವಿಡೆಂಡ್ ವಾರಂಟ್/ಚೆಕ್ ರವಾನಿಸಲಾಗುತ್ತದೆ.

# ವಾರ್ಷಿಕ ಮಹಾಸಭೆಯಲ್ಲಿ ಮಾತನಾಡುವ ಅವಕಾಶಕ್ಕಾಗಿ ನೊಂದಣಿಯ ಕುರಿತು:

ಸಹಾಯವಾಣಿ 022-49186000/6175 ಸಂಖ್ಯೆಗೆ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಬಹುದು.

ದಾಖಲಾತಿ ದಿನಾಂಕ ಹಾಗೂ ಬುಕ್ ಕ್ಲೋಸರ್ ಮತ್ತು ಡಿವಿಡೆಂಡ್:

ವಾರ್ಷಿಕ ಮಹಾಸಭೆಯ ಸಂದರ್ಭದಲ್ಲಿ ತಮ್ಮ ವಿಚಾರಗಳನ್ನು ವಿಷದಪಡಿಸಲು ಇಚ್ಛಿಸುವ ಅಥವಾ ಪ್ರಶ್ನೆಗಳನ್ನು ಕೇಳಬಯಸುವ ಸದಸ್ಯರು, ಆಗಸ್ಟ್ 05, 2022 (ಬೆಳಿಗ್ಗೆ 9:00 ಗಂಟೆ ಐಎಸ್ಟಿ) ಇಂದ ಆಗಸ್ಟ್ 7, 2022 (ಸಂಜೆ 5:00 ಗಂಟೆ ಐಎಸ್ಟಿ) ವರೆಗೆ ತಮ್ಮ ನೊಂದಾಯಿತ ಇ–ಮೇಲ್ ವಿಳಾಸದ ಮುಖಾಂತರ ತಮ್ಮ ಹೆಸರು, ಡಿಪಿಐಡಿ ಮತ್ತು ಕ್ಲೈಂಟ್ ಐಡಿ/ಫೊಲಿಯೊ ನಂಬರ್, ಪಾನ್, ಮೊಬೈಲ್ ನಂಬರ್ ನಮೂದಿಸಿ ತಮ್ಮನ್ನು ತಾವು ಸ್ಪೀಕರ್ ಎಂದು ನೊಂದಣಿ ಮಾಡಿಕೊಳ್ಳಲು investors@sobha.com ವಿಳಾಸಕ್ಕೆ ಒಂದು ಮನವಿಯನ್ನು ಸಲ್ಲಿಸಬೇಕು. ತಮ್ಮನ್ನು ತಾವು ಸ್ಪೀಕರ್ ಎಂದು ನೊಂದಣಿ ಮಾಡಿಕೊಂಡಿರುವ ಸದಸ್ಯರಿಗೆ ಮಾತ್ರ ಎಜಿಎಂ ಸಂದರ್ಭದಲ್ಲಿ ತಮ್ಮ ವಿಚಾರಗಳನ್ನು ವ್ಯಕ್ತಪಡಿಸಲು/ ಪ್ರಶ್ನೆಗಳನ್ನು ಕೇಳಲು ಅವಕಾಶ ನೀಡಲಾಗುತ್ತದೆ. ಕಂಪನಿಯ, ಮಹಾಸಭೆಯಲ್ಲಿ ಕಾಲಾವಕಾಶದ ಲಭ್ಯತೆಯ

ಹೂಡಿಕೆದಾರರ ವಿಚಾರಣೆ/ ದೂರು/ದುಮ್ಮಾನಗಳನ್ನು investors@sobha.com ವಿಳಾಸಕ್ಕೆ ಸಲ್ಲಿಸಬಹುದು.